

The Manager (Listing)
National Stock Exchange of India Limited
"Exchange Plaza", 5<sup>th</sup> Floor,
Plot No.C/1, G Block
Bandra – Kurla Complex,
Bandra (E)
MUMBAI – 400 051

The Manager (Listing)
Corporate Services Department
BSE Limited,
Regd.Office: Floor 25,
Phiroze Jeejeebhoy Towers
Dalal Street
Mumbai – 400 001

Bosch Limited Post Box No:3000 Hosur Road, Adugodi Bangalore-560030 Karnataka, India Tel +91 80 6752 2315

www.boschindia.com L85110KA1951PLC00761

15.07.2021

Dear Sirs,

Sub: Compliance under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of the Securities and Exchange Board of India (Listing Obligations & Disclosure Requirements) Regulations, 2015, please find enclosed Public Notice published today (i.e. 15.07.2021) in the Newspapers (including e-Newspapers) viz.-Business Standard (in English) and Kannada prabha (in kannada), informing about the 69<sup>th</sup> Annual General Meeting of the Company to be held on August 05, 2021 through Video Conferencing/Other Audio Visual Means.

Kindly take the same on record.

Thanking you,

Yours faithfully, for Bosch Limited,

Rajesh Parte

Company Secretary & Compliance Officer

Encl.: as above.

# A chip in global recovery

Vehicles, computers, mobile phones and other smart gadgets, with sticker prices ranging up to thousands of dollars, are stuck on assembly lines for lack of components that may just cost a couple of dollars

New Delhi, 14 July

n the last three months, many large global and domestic auto manufacturers — Tata Motors, Ford, Mahindra, Volkswagen, Audi, Fiat, General Motors - have issued advisories stating production levels will be held well below capacity. Electronics giant Apple has also said it cannot produce iPhones fast enough to meet demand. Sony has struggled to meet demand for its new Playstation5, Moreover, many of these companies have stated that they expect production cuts to last until mid-2022, at least.

The opportunity costs of lower production will run into many billions. The causes are the same across diverse industries. Supply chains are stuttering due to a shortage of chips. Even Intel, Qualcomm, and AMD, chip manufacturers themselves, are contain lots of chips, mostly lower-end

working desperately to increase capacity, that may just cost a couple of dollars.

How did this happen? The demand for certain categories of chips surged during global economy then coincided with a absolutely pure water, or it has to set up the pandemic. As Work from Home, Study behavioural change in consumers. People excellent water purification and recycling

the norm, people bought more PCs (the PC and laptop There are very few market witnessed its best year semiconductor of growth since 2009-10), manufacturers in smartphones (Apple and the world. Most of Samsung had huge revenue the contract growth), high-end Wi-Fi capacity is with equipment and routers, print-TSMC in Taiwan ers, home theatre systems, and SMIC in China, and so on. They also bought with a few other smart home gym equipment players such like Bluetooth-enabled exercycles and treadmills; and they bought game consoles

and headphones. Cloud service providers incentive to prioritise the auto industry. and the US is thinking about it. had to expand capacity to service this new demand, which meant that they needed more chips, too.

not to mention cloud servers, contains ers such as Samsung, which consumes a assured supply. Samsung and Toyota chips of some description, usually multi- large percentage of its chips internally have both raised earnings estimates by ple types. Apart from the major processing (apart from supplying chips to rivals like over 50 per cent, which is amazing for units, there will be chips that do vital Apple). There are also specialty players mega-billion multinationals. Even so, things such as manage power, monitor such as SK Hynix, which manufacture Samsung, which consumes over \$36 bilscreen displays, connect to routers, cammemory. In addition to the supply crunch, lion worth of chips internally and sells era sensors, and the like.

ers saw a slump in sales. Cars and bikes exacerbated the situation.



experiencing shortage in key components. ones. There are chips and sensors embed-Semiconductor manufacturers are ded everywhere in modern vehicles.

but it will take a while. Until chip supply use just-in-time (JIT) manufacturing par- to Taiwan or China for the fabrication. rises to meet demand, and the best guess adigms to source components. So, they Economies of scale are vastly important. seems to be mid-2022 or later, one can see cut their standing orders with semiconan apparently absurd situation: Vehicles, ductor companies. Ironically, Toyota, scale requires upwards of \$15 billion in computers, mobile phones, and other which was a pioneer in JIT, was flexible investments. Even a smaller specialised smart gadgets, with sticker prices ranging enough to stock up on chips during the facility will require at least \$3 billion in up to many thousands of dollars, are stuck pandemic and as a result, it now claims it investments. Setting up new chip fabrion assembly lines for lack of components has several months of chip inventory and, therefore, need not cut production.

chip orders, they discovered resource in India. that they were behind in the

There are very few semiconductor manufacturers in the world. Most of the shortages and inflated prices across Every one of those gadgets and gizmos, and SMIC in China, with a few other play- be a windfall for those who have more the US-China trade war meant SMIC another \$56 billion, says it would have This surge in demand meant capacity couldn't import high-end manufacturing done better if it hadn't faced a supply in the semiconductor industry was stret- equipment to increase capacity from the crunch. The management theorists will ched. At the same time, auto manufactur- US, or sell to American companies. This be studying what happened in the semi-

but "fabless" is the normal state of affairs for a chip company. The company Most automobile companies (if not all) designs the chip and then contracts out

A full-fledged fab facility of reasonable cation facilities takes quite a while. Apart from land, equipment, and skilled labour. A faster-than-expected recovery in the a fabricator needs vast quantities of from Home and Play from Home became shifted to personal vehicles from crowded systems. This is a constraint. It is one reapublic transport. That meant son India's initiative to encourage domesautomakers were caught flat- tic semiconductor production and attract footed a second time and overseas fabricators is not going to be easy when they tried to increase because pure water is a very scarce

TSMC says it will spend \$28 billion to queue. Apple alone consu- expand capacity and its new facilities will mes more semiconductors come online with full production over 2022-(worth \$58 billion) than the 23. Most projections suggest the chip shortentire global auto industry age will start easing in mid-2022, with some (\$40 billion) and mobile categories seeing faster improvements in phones use higher-end, high- supply, and some staying under pressure er-margin chips compared to till 2023. Apart from India, the European cars. So chip makers had little Union is offering incentives for fabricators,

The shortage will, of course, mean contract capacity is with TSMC in Taiwan many downstream categories. It could conductor industry for years to come.

## 95% firms to go on with remote working for 2 yrs

SHINE JACOB Chennai, 14 July

based business tools.

The survey covered 1,210 IT marketing and finance. executives and technology profesticals completed the survey.

ing no control over the software a growth of around 50 per cent. that employees purchase and install on their devices.

lytics and artificial intelligence, media exploits," the report said. with AI improving business tomer satisfaction

there was increased confidence in itiveness.

AI, with 89 per cent firms reporting better results because of it.

The study also revealed that the Around 95 per cent of Indian comtech leadership team is heavily panies are planning to stick with trusted to lead the company into remote working for the next two the future. This was reinforced by years, at least, according to a sur- 86 per cent of the respondents vey by ManageEngine, the IT man-believing that IT leaders are better agement division of Zoho equipped and qualified to assume Corporation, a Chennai-headquarthe chief executive officer's mantle tered tech firm that makes web-compared to those occupying roles in other departments such as sales,

"The report shows that IT remsionals from North America, the ains a critical business enabler, United Kingdom, Australia, New especially in times like the present. Zealand, Singapore and India. In Companies are realising that India, 202 respondents from busi-dynamic, quick, data-driven decinesses with more than 500 sion-making is key to build differemployees across 18 industry verentiation and deliver a great customer experience, which increases Overall, 89 per cent of the their reliance on AI and deep anarespondents said implementing a lytics," said Rajesh Ganesan, vice work-from-home policy had president of products at increased security challenges for ManageEngine. ManageEngine their organisations. The risk posed has grown by 35 per cent in the last by shadow IT was especially high, one year, while cloud platform and with 89 per cent of companies hav- applications (under Zoho) posted

"The focus on security is the top priority, as a majority of those At least 97 per cent of the surveyed revealed that remote companies had increased their workers increase security risks, reliance on cloud solutions owing specifically threat vectors to to the Covid-19 pandemic, and employees including phishing, tararound 96 per cent said they had geting employee devices, malware, seen an increase in business ana- account hijacking, and social

It found that India is leading insights, operations and cus- most global averages in the new skills IT professionals need to More than nine out of 10 exec-learn, with public cloud topping utives and IT professionals report- the list. For Indian companies, ed that the pandemic had the adoption of new technology increased cloud use. And around is driven by the need to improve 91 per cent of the companies said reliability, security and compet-

## **GOING DIGITAL**


the past two years

97% Organisations that increased their reliance on the cloud

91% Respondents who said their confidence in Al has increased during

186% Respondents who believe that IT leaders are better equipped to assume the CEO mantle

89% Increase in security challenges organisations faced due to work-fromhome policy



#### **SKILLS & SECURITY**

SKILLS & SECURITY				
Questions	Global average	India-specific data		
What new tech skills has the pandemic required you to learn?	Remote worker support (47.8%)	Public cloud usage/ services (48%)		
At your company, which security threats have increased?	Phishing (51.6%)	Malware (47.7%)		
What security actions has your company taken?	Raised employee awareness (71.4%)	Employee training on cybersecurity (71.1%		
At your company, which groups have increased use of business analytics?	IT(62.6%)	IT(66.3%)		
At your firm, what drives decisions to adopt new tech?	Improve security (55.9%)	Increase reliability (59.4%)		
What have employees purchased without IT approval?	Online meeting tools (38.3%)	Online meeting tools (50.5%)		
What would increase your firm's confidence in cloud-based solutions?	Increased security (56%)	Increased performance (61%)		
Which groups have increased their use of cloud solutions?	IT(59.5%)	IT (65.3%)		

## **Bosch Limited**

Registered office: Hosur Road, Adugodi, Bengaluru – 560 030 Tel: +91 80 6752 1750; Website: www.bosch.in; E-mail: investor@in.bosch.com; CIN: L85110KA1951PLC000761

## NOTICE OF THE 69<sup>TH</sup> ANNUAL GENERAL MEETING AND REMOTE E-VOTING

Notice is hereby given that the 69<sup>TH</sup> Annual General Meeting ('AGM') of the Company will be held on Thursday, August 05, 2021 at 11:30 a.m.(IST) through Video Conference (VC) / Other Audio Visual Means (OAVM) without physical presence of the members at a common venue in compliance with General Circular numbers 02/2021, 20/2020, 14/2020 and 17/2020 and all other applicable laws and circulars issued by the Ministry of Corporate Affairs (MCA), Government of India and Securities and Exchange Board of India (SEBI), to transact the business set forth in the Notice

In compliance with the above circulars, only electronic copies of the Notice of the AGM and Annual Report 2020-21 has been sent through electronic mode to those Members whose email addresses are registered with the Company or Depository Participant(s). The notice of the 69th AGM and Annual Report for Financial year 2020-21 is also available on the Company's website at www.bosch.in under Shareholder Information and stock exchange websites i.e., www.bseindia.com and www.nseindia.com. AGM notice is also available at www.evotingindia.com on the website of the Central Depository Services (India) Limited (CDSL).

Members can attend and participate in the AGM through VC/OAVM only. The instructions for joining the AGM and the manner of participation in the remote e-voting or casting vote through e-voting system during the AGM are provided in the AGM Notice.

Pursuant to the provisions of Section 108 of the Companies Act, 2013 (the Act) read with Rule 20 of the Companies (Management and Administration) Rules, 2014, as amended, and Regulation 44 of the Securities and Exchange Board of India (Listing Obligations and Disclosure Requirements) Regulations, 2015 and the Secretarial Standard on General Meetings issued by the Institute of Company Secretaries of India, the Company is providing the facility to its members in physical form or dematerialized form. electronically on each item as set forth in the Notice of AGM through the electronic voting system provided by Central Depository Services (India) Limited

All members are hereby informed that:

- 1. The ordinary and special business as set out in the Notice of AGM may be transacted through voting by electronic means;
- 2. Date of completion of dispatch of Notice of AGM and Annual Report: July 13, 2021; 3. The remote e-voting shall commence on Monday, August 02, 2021 at 9.00 a.m. (IST);
- 4. The remote e-voting shall end on Wednesday, August 04, 2021 at 5.00 p.m. (IST); 5. The remote e-voting shall not be allowed beyond Wednesday, August 04, 2021 5.00 p.m. (IST);
- 6. The cut-off date for determining the eligibility to vote through remote e-voting or at the AGM will be July 29, 2021;
- 7. Any person, who acquires the shares of the Company and becomes a member of Company after dispatch of Notice of AGM and holds shares as of cut-off date i.e. July 29, 2021 may obtain the Login ID and password by sending a request to the Company or its RTA at the address/email IDs given under point no. 11 below. However, if the member is already registered with CDSL for remote e-voting, then such member shall use the existing User ID and password for casting his/her vote. Members can also login by using the existing login credentials of the
- demat account held through Depository Participant registered with NSDL or 'CDSL for e-Voting facility; 8. The facility for voting through "electronic voting system" shall be made available during the AGM and the members attending the meeting through VC/OAVM, who have not cast their vote by remote e-voting, shall also be eligible to exercise their right to cast their vote during the meeting through "electronic voting system";
- 9. The members who have cast their vote through remote e-voting prior to the AGM may also attend the AGM through VC/OAVM but shall not be entitled to cast their vote again during the meeting;
- 10. A person, whose name is registered in the Register of members or in the register of beneficial owners maintained by the depositories as on the cut-off date i.e. July 29, 2021 only shall be entitled to avail the facility of remote e-voting or voting through "electronic voting system" at the AGM;
- 11. In case of any queries, the members may contact:

Particulars	Central Depository Services (India) Limited	Integrated Registry Management Services Private Limited	Bosch Limited
Address	Marathon Futurex, A-Wing, 25th floor, NM Joshi Marg, Lower Parel, Mumbai 400013	No 30, Ramana Residency, 4th Cross Sampige Road, Malleswaram, Bengaluru 560 003	Hosur Road, Adugodi, Bengaluru- 560030
Name & Designation	Mr. Rakesh Dalvi (Manager)	Mr. S. Giridhar (Chief Manager)	Mr. Rajesh Parte (Company Secretary & Compliance Officer)
Telephone	(022) 23058543, (022) 23058542	(080) 23460815 to 818	(080) 67521750
Email Id	Helpdesk.evoting@cdslindia.com	giri@integratedindia.in	RajeshDigambar.Parte@in.bosch.cor

- 12. The Manner of Casting votes through remote e-voting or through e-voting during the AGM, for members holding shares in dematerialized form, physical form and for members who have not registered their email address is provided in the Notice of AGM.
- 13. Shareholders holding shares in physical form (who have not registered their e-mail address) are requested to furnish their e-mail addresses and mobile numbers with the Company's RTA viz. Integrated Registry Management Services Private Limited at <a href="https://www.integratedindia.in/emailupdation.aspx">https://www.integratedindia.in/emailupdation.aspx</a>
- 14. Members holding shares in physical form or who have not registered their e-mail addresses with the Company can cast their vote through remote e-voting or e-voting during the AGM by following the below process for obtaining the e-voting credentials: a) In case of shares held in physical form, please provide copy of the signed request letter mentioning the Folio
  - attested copy of the PAN card and self-attested copy of any document (e.g. Driving License, Election Identity Card, Passport) in support of the address of the shareholder by email to RTA E-mail Id: giri@integratedindia.in or to the Company E-mail Id: investor@in.bosch.com b) In case of shares held in demat form, please provide Demat account details (CDSL-16 digit beneficiary ID or

Number, name and address of the shareholder, scanned copy of the share certificate (front and back), Self-

NSDL-16 digit DPID + CLID), Name of shareholder, client master or copy of consolidated Account statement, Self- attested copy of the PAN card and self-attested copy of Aadhaar Card by email to RTA E-mail Id: giri@integratedindia.in or to the Company E-mail Id: investor@in.bosch.com

By order of the Board Rajesh Parte Company Secretary & Compliance Officer

India's hunger crisis: Lines for free food, rations grow

Chanchal Devi's three children haven't tasted milk for almost a year. The staple was among items the 35-year-old and her husband could no longer afford after they both first lost work when India's capital New Delhi went into lockdown in March last year. Their distress deepened after this April due to a surge in Covid-19 infections. They are now borrowing money to buy food and watch their schoolaged kids eat less, often going to bed on empty stomachs.

ARCHANA CHAUDHARY

"I can't sleep at nights," said Chanchal from her home in Lal Gumbad Basti, a neighbourhood of migrant workers about 20 minutes away from Parliament. "I'm so tired of worrying about arranging the next meal."

Families like Chanchal's two wage-earners with some savings, living in rented accommodation — are among legions of Indians who saw their economic toehold ripped away in lockdowns over the last 12 months. More than 15 million Indians lost their jobs in May alone at the height of a devastating wave that overwhelmed hospitals and crematoriums, according to the Centre for Monitoring the Indian Economy.

All of that is leading to an increase in hunger, particularly in urban areas, in a nation that already accounts for nearly a third of the world's malnourished people. While few statistics are available, workers at food distribution centres in major Indian cities say they can't remember seeing lines this long of people yearning for something to eat. "This desperation for food and the long lines for rations in families with two wage-earners is unprecedented," said Aditi Dwivedi, who works with migrant communities in the capital at Satark Nagrik Sangathan, a group that works on transparency and accountability in government that has advocated for more food aid up outside his local food distri-



The middle-

class in India

– those with

between \$10

and \$20 per

day - shrunk

by 32 million

according to

Center

**Pew Research** 

2020 recession,

during the

incomes

for the needy.

As India's economy shrunk by 7.3 per cent last year, the daily average wage for about 230 million Indians — enough to make the world's fifth-largest nation - dropped below the ₹375 (\$5) threshold, according to a study by the Azim Premji University in Bengaluru. "An alarming 90 per cent of respondents" reported "that their households had suffered a reducti-

on in food intake as a result of the lockdown," it said. The number of

people living in households with daily incomes below \$5 level spiked from 298.6 million at the start of the outbreak in March 2020 to 529 million at October-end, the study said. "If last

year was harrowing, it's tough to get a true sense of the extent of the crisis this year," said Amit Basole, director of the Centre for Sustainable Employment at Azim Premji University and coauthor of the State of Working *India* report. "This year, people have depleted savings and are paying back debt. We don't expect anyone to be back to January-February 2020 levels

of income this calendar year." In southeast Delhi, 45-yearold Naresh Kumar had to line

bution shop at 5 am nearly every day in June to ensure he got there before supplies ran out. And at least he was eligible: more than 100 million people remain outside the government's public distribution system because coverage is calculated on outdated census data, according to a study last year by economists Reetika Khera, Meg-

hana Mungikar and Jean Dreze. "On days when they had food, rations got over before my turn arrived," said Kumar, who is still struggling to find work after both he and his wife lost their jobs last year. "On other days, they said they had nothing to distribute."

The government is required by law to provide 5 kg of rice, wheat and coarse grains at

subsidised rates as low as one rupee per kilo to India's poorest each month. In June 2020, after millions of migrants walked back to their villages on foot from locked-down cities, Prime Minister Narendra Modi announced an additional 6 kg a month per person until November, at a cost of ₹1.5 trillion (\$20 billion). The programme was restarted in April and has been

For Modi, who has faced widespread criticism for his government's pandemic response

extended to November 2021.

and slow vaccination rollout, delivering basic goods for the poor is crucial to his efforts to keep the Bharatiya Janata Party as the most dominant political force in India. "In this time of is standing by the poor as their partner for their every need," Modi said in his address to the nation on June 7.

The Prime Minister's office didn't respond to questions on his government's plans to relieve food distress. State governments have also struggled to deliver food to the poor. Responding to an order from the high court to resume hunger relief measures amid Delhi's lockdown in April, Chief Minister Arvind Kejriwal announced plans to provide free foodgrains for two months to 7.2 million ration card holders and financial aid of ₹5,000 to 156,000

autorickshaw and taxi drivers. Abhinandita Mathur, a spokeswoman for the Delhi government, said on July 7 that food rations were being replenished after stocks ran out in June, leaving many stranded.

In Mumbai, Swaraj Shetty

co-founded the Khaana Chahive, or Want Food collective, last April to distribute meals and dry rations. What was expected to be a short-term effort by a group of citizens widened to respond to increasing distress calls for food through its "Report Hunger" initiative from beyond Mumbai and as far off as cities like Pune and Bengaluru, she said. "Last year it was mostly migrant workers, but this year we've been seeing people from the middle-class line up for help," Shetty said. India's middle-class, defined as those with incomes between \$10 and \$20 per day, shrunk by 32 million during the 2020 recession amid the pandemic, according to Pew Research Center.

Sujata Sawant, 44, has also seen demand grow at a community kitchen she started in April. After initially feeding 300 people with the help of local women, her group now gives meals to more than 1,300 people every day. "We can't cater to so many who need it," she said. "The numbers are increasing daily. The costs are prohibitive.' **BLOOMBERG** 

Place : Bengaluru

## ದಾಖಲೆ ಕಳೆದುಹೋಗಿದೆ

ಬೆಂಗಳೂರು-560036, ಕೆ.ಆರ್. ಪುರಂ, ಹಳೇ ಪೊಲೀಸ್ ಸ್ಟೇಷನ್ ರಸ್ತೆ, ಸೈಟ್ ನಂ. 451, ಮನೆ ನಂ. 502, ಇಲ್ಲಿ ಪಾಸವಾಗಿರುವ ಶ್ರೀ ಮಿ. ಮುನಿಯಪ್ರರವರ ಮಗಣದ ಸುಮಾರು 32 ವರ್ಷ ವಯಸ್ಸುಳ್ಳ ಕೀ ಮೂರ್ತಿ ಎಂ ಆದ ನಾನು ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಬೆಂಗಳೂರು ಪ್ರೂರ್ವ ಕಾಲ್ಲೂಕು, ಕೃಷ್ಣರಾಜಪುರ ಹೋಬಳಿ, ಕೃಪ್ತರಾಜಪುರ ಹೋಬಳಿ, ಕೃಪ್ತರಾಜಪುರ ಗ್ರಾಮದ ಹೌಸ್ ಲಿಸ್ಟ್ ಖಾತಾ ನಂಬರ್ 399/1, ಖಾತ ನಂ. 9ರ ವಿಸ್ತೀರ್ಣ ಪೂರ್ವ-ಪಶ್ಚಿಮ 20 ಅಡಿಗಳು ಮತ್ತು ಉತ್ತರ ದಕ್ಷಿಣ 15 ಅಡಿಗಳು, ಒಟ್ಟು 300 ಚದರ ಆಡಿಗಳ ಸ್ವತ್ತು ದಿನಾಂಕ 10-01-1985ರಂದು ಶುದ್ಧ ಕ್ರಯದ ಸೋಂದಣೆ ಸಂಖ್ಯೆ: 6230/1984–85, ಪುಟಗಳು 13-16, xiogáli 2255dod côrrelado digos කාදාලම පතස් ස්පෙන්සාදම්කර්ෆ්ම ඡණුමන්දේ ನಮ್ಮ ತಂದೆಯ ಹೆಸರಿಗೆ ಬಂದ ಸೃತ್ತಾಗಿರುತ್ತದೆ.

ಸದರಿ ಕುದ್ದ ಕ್ರಯ ಪಕ್ಷವು ದಿನಾಂಕ 20-02-2015ರಂದು ಕೊರ್. ಫೈರ ಬರ್ ನಿಲ್ದಾಣದಲ್ಲಿ ಕಳೆದು ಹೋಗಿರುತ್ತದೆ. ಎಫೇ ಹುಡುಕಿದರೂ ಸಿಗದಿದ್ದ ಕಾರಣ ದಿನಾಂಕ 25–02–2025ರಂದು ಕೃಷ್ಣರಾಣಪುರ ಪ್ರೊಲೀಸ್ ಅಣೆಯಲ್ಲಿ ದೂರನ್ನೂ ದಾಖಲಿಸಿರುತ್ತೇನೆ. ಆದರ ಸ್ವಿಕೃತಿ Road: 0115261 eshabeta, adebreatas abreços ದಾಖಲೆಗಳು ಸಿಕ್ಕಲ್ಲಿ ಅಥವಾ ಹಮ್ಮ ವಶದಲ್ಲಿದ್ದರೆ ಮೇಲ್ಯಂಡ ವಿಶಾಸಕ್ಕಗಳೇ ಅಥವಾ ಹತ್ತೆರದ ಪೊಲೀಸ್ ರಾಣೆಗೆ ತಲುಪಿಸಬೇಕಾಗಿ ವಿರಂತಿ.

### IN THE COURT OF THE HON'BLE X Addi, CITY CIVIL AND SESSIONS JUDGE: **AT BANGALORE (CCH-26)** P & SC No.305/2021

Between: Smt. G.M. Manjula, Aged about 57 Years, W/o. Late S M Krishna, 2. Sri. Srinivas Krishna Aged about 38 Years, S/o. Late S M Krishna,

Sri. Ragavendra Krishna Aged about 32 Years, S/o. Late S M Krishna, 4. Sri. Viswanath Krishna Aged about 29 Years, S/o. Late S M Krishna, ... Petitioners

All are residing at No. 6, 1st Cross, 11th Main, Kamakshipalya, Vrushabhavathi Nagar, Channigappa Layout, Bangalore, Karnataka-560079.

#### ....Respondent **PUBLIC NOTICE**

Whereas the above named has made petition to this court under section 372 of Indian Succession Act for the grant of succession Certificate in favour of the petitioner, in respect of schedule mention below. The below mentioned schedule has held by S.M. Krishna who is the husband of petitioner No.1 and Father of the petitioner No.2 to 4 expired on 27.10.2020.

Interested parties are hereby called to appear in this court in person or by pleader duly instructed on 10th day August 2021 at 11 a.m inform to show cause against the petitioners failing wherein the appearance will be heard and deciared as Ex-parte.

All that piece and parcel of **invoice an** amount of Rs. 7,27,890/- as stated in the BWSSB Latter dated 17.03.2021, vide its No. BWSSB/EPSAT/AS/6787/2020-21. Given under my hand and seal of the court, this 30th day of June 2021.

By order of the Court Sd/- Asst. Registrar, City Civil Court, Bangalore-560 009.

Advocate for Petitioner Sd/- Shiva and Shiva, Advocates # 11, (old No.61) "SHIVA KRUPA" 2nd Floor, above SBI Bank, 19th Main, 2nd Block, Rajajinagar, Bangalore-560 010.

#### **BEFORE THE KARNATAKA STATE** CONSUMER DISPUTES REDRESSAL COMMISSION, BASAVA BHAVAN, BANGALORE: 560 001

Complaint No. 211/2019 Complainant/s: 1. Mr. Vinoji Vijayan S/o K Vijayan, aged about 40 years, R/at No.228, Radiant Jasmine Terrace, Surabhi Layout, Yelahanka, Bengaluru-560064. (By Shri/Smt

M/s Kamal & Co.) Opposite Party/s: 1. M/s Ashwini Hospital Opp. B.D.K., Kalyana Mantapa, B.B. Road, Yelahanka, Bengaluru-560064. 2. Dr. Amit, M/s Ashwini Hospital, Opp. B.D.K. Kalyana Mantapa, B.B. Road, Yelahanka, Bengaluru-

To. 2. Dr. Amit, M/s Ashwini Hospital, Opp. B.D.K. Kalyana Mantapa, B.B. Road, Yelahanka, Bengaluru-560064. NOTICE TO THE OPPOSITE PARTY No. 02

FOR HEARING OF COMPLAINT Whereas the complainant has filed the complaint against Opposite Parties No. 02 under section 17 of the Consumer Protection Act claiming reliefs. You are hereby notified to appear before this Hon'ble Commission in person or through a pleader or person authorized as per law to answer all the material question of facts and law relating to the Complaint on 22nd Day of August Two Thousand and Twenty One (22/08/2021) at

Take notice that in case of default of your appearance on the day mentioned above complaint will be heard and determined in

Given under the hand and seal of this Commission on this 28th day of June Two Thousand and Twenty One (28/06/2021). By order of the Commission, Asst. Registra Cum Asst. Admn. Officer, K.S.C.D.R.C, Bangalore-560001.

...PETITIONERS

IN THE HIGH COURT OF KARNATAKA

AT BENGALURU

NOTICE TO THE RESPONDENT No. 2

VIDE COURT ORDER DATED 30.06.2021

WRIT PETITION No. 32337/2018

(GM-RES) 482

) M/S ALVAS INSTITUTE OF ENGINEERING &

TECHNOLOGY, Shobha Bhavana Complex

Represented By its Principal Dr. Peter Fernandi

1) THE STATE OF KARNATAKA, by Hebba

Police Station, Bengaluru City, Represented by

Office of The Public Prosecutor High Court of

Karnataka, Annexed High Building, Bangalore-

SRI SURESH GOPAL REDDY, S/o Sri Gopal

Reddy, Proprietor, M/s Golden Valley Tours &

Travels, A Proprietorship Concern, No.587, 3rd

Cross, Anandagiri Extension, Near Venu

Whereas, the above mentioned Writ Petition

filed by the above named petitioner under

Article 226 & 227 of the Constitution of India,

(i) Quash the complaint dated 26.10.2017 in

P.C.R. No.13628/2017 pending on the file of the

1st Adll. Chief Metropolitan Magistrate at

(ii) Quash the FIR dated 21.12.2017 in Crime

No. 323/2017 filed under sec. 364A,

365, 385, 368, 384, 386, 387 of IPC 1860 on the file of the 1st Addl. Chief Metropolitar

(iii) Quash the entire proceedings in Crime No. 323/2017 (PCR No. 13628/2017) pending or

the file of the 1st Addl. Chief Metropolitan

Notice is hereby given to you to appear in this Court either in person or through counsel duly

instructed or through someone authorised by

law, to act for you in the above Writ Petition

on 09.08.2021 at 10.30 A.M. in case you intend to contest the Writ Petition. If you fail to

appear, the same will be dealt with, heard and

issued under my hand and the seal of this

By order of the Court,

ASSISTANT REGISTRAF

Court, on this the 30th day of June 2021.

Medicals, Hebbal, Bangalore 560024.

R/w section 482 of Cr.P.C., praying to :-

Magistrate at Bangalore at Annexure-B;

Magistrate at Bangalore at Annexure-C.

has been registered by this Court.

decided in your absence

Bangalore at Annexure-A;

To, Respondent No. 2

Mijaru, Moodbidri, DK District-574227.

## CHANGE OF NAME

VIJAYAMMA K, W/o. Girish Kumar K., D/o. Kalachar, R/at # 170, 10th Cross, 1st Main, Ashwathnagar, Marathahalli, Bangalore - 560 037, have changed my name from VIJAYAMMA K to K INCHARA vide affidavit dated 12.07.2021 sworn before S. Samuel Solomon, Advocate & Notary, Bengaluru.

6ನೇ ಮಹಡಿ, ಟವರ್ ಎ, ಸೇನಾಪತಿ ಬಾಪಟ್ ಮಾರ್ಗ್,

ಗ್ಯಾಹಕರ ಐಡಿ/ಸಂ

ಲೋಯರ್ ಪಾರೆಲ್, ಮುಂಬಯಿ-400 013

KISHORE KUMAR NAIK, to MALLIKA KISHORE KUMAR vide affidavit dated 14/07/2021

sworn before Notary Public, K.P. Ramesh at Bengaluru. | ನೋಂದಾಯಿತ ಕಛೇರಿ: 601 & 602, ಪೆನಿನ್ನುಲಾ ಬ್ಯುಸಿನಸ್ DCB BANK

IN THE COURT OF THE CITY CIVIL AND SESSIONS JUDGE AT MAYO HALL, BENGALURU (CCH - 74)

P & S.C. No. 25010/2020

BETWEEN: 1 Mrs. Leela Vaidyanathan, aged about 81 years W/o Late N Ramanarayanan, Residing at No 22E, Asset Gardenia and Enclave Ramagondanahalli, Varthur Road, Whitefield, Bengaluru-560066.

Miss V Saroja, aged about 76 years, D/o Late M P Vaidyanathan Residing at #1822, South End C Road, Jayanagar 9th Block, Bengaluru South, Bengaluru-560 069... Petitioners. AND: Nil ... RESPONDENT

Whereas, Leela Vaidyanathan and V Saroja, the petitioners, above named

have made an application under section 372 of the Indian Succession Act.

1925, for the issuance of a succession certificate in respect of the

properties mentioned in the schedule hereto Be it known, that the no

caveat has been entered and that the said petition has been posted for

hearing on 30th day of July, 2021 (30-07-2021) before the Honbie City

Civil Court, Mayo Hall and all persons claiming to have any interest in the

properties mentioned in the schedule hereto may come and see the proceedings before the grant of the succession certificate on 30.07.2021

SCHEDULE: 460 Shares held by Late V Annapuma in bearing Registered Folio No. 26608 of face value of Rs. 10/- each (13 in Nos) in Asian Paints

(India) Limited, having its registered office at "Nirmal" 5th Floor, Nariman Point, P.B.No. 11701, Mumbai-400021 having share certificate numbers

Distinctive No.

45917951-45918065

31662581-31662583

31662584-31662584

31662585-31662604

31662605-31662624

31662625-31662626

17199297-17199332

11488314-11488323

7613307-7613321

4934461-4934485

No of Shares

153

10

CHANGE OF NAME

MALLIKA KISHORE KUMAR

NAIK, age 50 years, W/o Kishore

Kumar Naik, R/at #114, 1st Cross,

5th Main Road, KEB Layout,

Sanjaynagar, RMV Extension II

Stage, Bangalore- 560 094, I have

changed my name from MALLIKA

at 11AM in CCH - 74, Mayo Hall, Bengaluru.

and distinctive numbers as under.

493333

493334

493335

493336

244079

152157

152158

95053

50783

Given under my hand and seal of this court on 9-7-2021.

By order of the Court, Deputy Registrar, City Civil Court, Mayo Hall Unit, B'lore.

Advocate for the Petitioners: Sri Siddharth Suman,

#206, 80 Feet Road, 6th Cross, RMV II Stage, 2nd Block, Bangalore-94

SI No Share Certificate No.

ಸಾರ್ವಜನಿಕ ಸೂಚನೆ

ಚಿನ್ನದ ಆಭರಣಗಳ ಹರಾಜು ಕಂ ಆಹ್ರಾನ ಸೂಚನೆ ಕೆಳಕಂಡಂತೆ ತಿಳಿಸಲಾದ ಸಾಲಗಾರರಿಗೆ ಅವರುಗಳು ಡಿಸಿಬಿ ಬ್ಯಾಂಕ್ ಲಿಮಿಟೆಡ್ನಾಂದ ಚಿನ್ನಾಭರಣಗಳ ಎದುರಾ

ಉಪಯೋಗಿಸಿಕೊಂಡ ಸೌಲಭ್ಯ ಗಳನ್ನು ಪಡೆದಿದ್ದು ಪೂರ್ತಿ ಮೊತ್ತವನ್ನು ತೀರಿಸಲು ನೋಟೀಸ್ ನೀಡಲಾಗಿತ್ತು. ಅವರುಗಳು ಪೂರ್ತಿ ಹಣವನ್ನು ಪಾವತಿ ಮಾಡಲು ವಿಫಲರಾಗಿದ್ದು, ಡಿಸಿಬಿ ಬ್ಯಾಂಕ್ ಲಿಮಿಟೆಡ್ ಅನಿವಾರ್ಯವಾಗಿ ಯಾವುದೇ ಮುನ್ಕೂಚನೆ ನೀಡದೇ ಖಾತೆಯನ್ನು(ಗಳನ್ನು) ತೆಗೆದು ಹಾಕಬಹುದಾದೆ/ಹರಾಜನ್ನು https://egold.auctiontiger.net ಮೂಲ $rac{1}{2}$  22.07.2021 ಮತ್ತು 2 $rac{3}{2}$ .07.2021ರ ಬೆಳಿಗ್ಗೆ 11.00 ರಿಂದ ಮಧ್ಯಾಹ್ಡ್ 01.00ರವರೆಗೂ ನಡೆಸಲಾಗುವುದು ಹರಾಜಿನ ದಿನಾಂಕವನ್ನು (ಗಳನ್ನು) ಬದಲಾಯಿಸಬಹುದಾದ ಅಧಿಕಾರವನ್ನು ಹೊಂದಿದೆ.

1 - 1		
1 1	102889459	ವಿಮಾಲಾದೇವಿ
2	102890280	ಪಲ್ಲವಿ ಎನ್
3	102891985	ರಾಧ ಎ
4	102912903	ವಿಜಯ್ ಕುಮಾರ್ ಸಿ
ಮತ್ತು ಛಾಜ ಅಂತಿಮ ಅತ ಮಾಡಲಾಗುತ ಚಿನ್ನದ ಆಭರ ನಲ್ಲಿ ಭಾಗವಕಿ ನೀವು ಗಮನ ಹೇಗಿದೆಯೋ ಆಧಾರದಲ್ಲಿ?' ಜವಾಬ್ದಾರಿಯ	ರ್ಬಗಳು ಸೇರಿದಂತೆ ಪೂರ್ತಿಯಾಗಿ ತೀರಿಸ ರಕಾಶ ನೀಡಲಾಗಿದೆ. ವಿಫಲರಾದಲ್ಲಿ ಚಿನ್ನದ ಪುದು. ಆಭರಣ ಹರಾಜು ನಿಗದಿತ ಹರಾಜು ನಿ ಣಗಳನ್ನು ಮುಂದಿನ 7 ದಿನಗಳಲ್ಲಿ ಯಾವುದೇ ಪ ಸುವುದು ಮತ್ತು ಬಿಡ್ಗಳನ್ನು ಸ್ವೀಕರಿಸುವುದು ನದಲ್ಲಿಟ್ಟುಕೊಳ್ಳಬೇಕಾದುದೇನೆಂದರೆ ಬ್ಯಾಂಕ ಹಾಗೆಯೇ ಆಧಾರದಲ್ಲಿ'''ಎಲ್ಲಿ ಎಷ್ಟಿದೆಯೋ ಹರಾಜು ಮೂಲಕ ಮಾರಾಟ ಮಾಡಲಾಗುತ ಭಾಗುವುದಿಲ್ಲ. ಬಿಡ್ಡರ್ಗಳು ಹರಾಜಿನಲ್ಲಿ ಭಾ ಆಟಿ ನೀಡಿ: https://egold.auctiontig	ಸಾಲದ ಖಾತೆಗಳಲ್ಲಿನ ಬಾಕಿ ಸಾಲವನ್ನು ಎಲ್ಲಾ ಬಡ್ಡಿಗಳು ಸಲು ಹರಾಜಿನ ದಿನಾಂಕದ ಹಿಂದಿನ ದಿನದವರೆಗೂ/ ಆಭರಣಗಳನ್ನು ಮೇಲ್ಕಂಡ ಷೆಡ್ಯೂ ಲ್ ನಂತೆ ಮಾರಾಟ ದಿನಾಂಕದಂದು ಪೂರ್ಣವಾಗದಿದ್ದಲ್ಲಿ ಅಡಮಾನ ಮಾಡಿದ ಮೂನ್ಸೂಚನೆ ಇಲ್ಲದೆ ಹರಾಜು ಮಾಡಲಾಗುವುದು.ಹರಾಜಿ ಂಡಿಸಿಬಿ ಬ್ಯಾಂಕಿನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. "ನಲ್ಲಿ ಅಡವಿಟ್ಟಿರುವ ಚಿನ್ನದ ಆಭರಣಗಳನ್ನು ''ಎಲ್ಲಿ ಹಾಗೆಯೇ ಆಧಾರದಲ್ಲಿ'' ಮತ್ತು ''ಹಿಂತೆಗೆದುಕೊಳ್ಳಲಾಗದ ಪುದು ಚಿನ್ನಾಭರಣಗಳಿಗೆ ಸಂಬಂಧಿಸಿದ ಯಾವುದೇ ಕ್ಲೇಮಿಗೆ ಎಗವಹಿಸಲು ಷರತ್ತು ಮತ್ತು ನಿಬಂಧನೆಗಳ ವಿವರಗಳನ್ನು er.netನಲ್ಲಿ ಲಭ್ಯ ವಿರುತ್ತವೆ. ಸಹಿ/-
		ಅಧಿಕೃತ ಅಧಿಕಾರಿ

# Bank of Baroda

#### ಬ್ರಾಂಕ್ ಆಫ್ ಬರೋಡ (unds search Lock social)

ಇಂದಿರಾಗಗರ ಶಾಖೆ: ನಂ.325, ಸಿಎಂಹೆಚ್ ರಸ್ತೆ, ಇಂದಿರಾಗಗರ, ಬೆಂಗಳೂರು-568838. ಮೂ: 889-25252629, vjinba@bankofbaroda.co.in Web: www.bankofbaroda.com

ಸ್ವಾಧೀನ ಸೂಚನೆ (ಅಮಬಂಧ IVರ ನಿಯಮ 8(I) (ಸ್ಥಿರಾಸ್ತಿಗಳಿಗಾಗಿ) ಆಧಿಕೃತ ಅಧಿಕಾರಿಗಳು ಬ್ಯಾಂಕ್ ಆಫ್ ಬರೋಡ, ಇ-ವಿಜಯ ಬ್ಯಾಂಕ್, ಇಂದಿರಾನಗರ ಶಾಖೆ, **ಬೆಂಗಳೂರು** ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ರಿಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸ್ಪೆಟ್ಸ್ ಆಂಡ್ ಎನ್ಪೋರ್ಸ್ಮೆಂಟ್ ಆಫ್ ಸೆಕ್ಕೂರಿಟ ಇಂಟ್ರಿಸ್ಟ್ (2002ರ 54) (ಎನ್.ಮೋರ್ಸ್ಮೆಂಟ್) ನಿಯಮಗಳ 2002 ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರದತ್ನವಾದ ಅಧಿಕಾರೆಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ದಿನಾಂಕ: 31.12.2020ರಂತೆ ರೂ.13,06,351.44 (ರೂಪಾಯಿ ಹದಿಮೂರು ಲಕ್ಷದ ಆರು ಸಾವಿರದ ಮುನ್ನೂರ ಐವತ್ತೊಂದು ಮತ್ತು ಪೈಸೆ ನಲವತ್ತನಾಲ್ಕು)ನ್ನು ಪಾವತಿ ಮಾಡಲು ಸಾಲಗಾರರಾದ ಶ್ರೀ ಲಾರೆನ್ಸ್ ಎ ಖ/ತಿ ಟಿ ಆಂಥೋನಿ ದಾಸ್ (2) ಶ್ರೀ ವಿನ್ನೆಂಟ್ ರಾಜ್ S/o **ಲಾರೆನ್ಸ್ ಎ,** ಇವರಿಬ್ಬರ ವಿಳಾಸ ನಂ.272, 1ನೇ ಮಹಡಿ, ಇನ್ಫೆಂಟ್ ಜೀಸಸ್ ಹೌಸ್, ನಾಗವಾರಪಾಳ್ಯ, ಸಿ ವಿ ರಾಮನ್ ನಗರ, ಬೆಂಗಳೂರು-560038, ಇವರಿಗೆ ದಿನಾಂಕ:

15.01.2021 ರಂದು ಡಿಮ್ಯಾಂಡ್ ನೋಟಿಸ್ ನ್ನು ನೀಡಲಾಗಿತ್ತು. ಸಾಲಗಾರರು / ಜಾಮೀನಾದಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಿಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13ರ ಉಪ ವಿಧಾಗ(4) ರೊಂದಿಗೆ ನಿಯಮ 8 ರಲ್ಲಿ ಪ್ರದತ್ನವಾದ ಅಧಿಕಾರವನ್ನು ಚಲಾಯಿಸಿ ದಿಣಾಂಕ:09.07.2021 ರಂದು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸಾಲಗಾರರಿಗೆ ಈ ಮೂಲಕ ತಿಳಿಯಪಡಿಸಿದೆ.

ಸಾಲಗಾರರು/ಜಾಮೀನುದಾರರು/ಅಡಮಾನುದಾರರು ಹಾಗೂ ನಿರ್ದಿಷ್ಟವಾಗಿ ಸಾರ್ವಜನಿಕರು ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು **ಬ್ಯಾಂಕ್ ಆಫ್ ಬರೋಡ** ಇವರಿಗೆ ಸಂದಾಯವಾಗತಕ್ಕ ಮೊಬಲಗು ರೂ.13,06,351.44 (ರೂಪಾಯ ಹದಿಮೂರು ಲಕ್ಷದ ಆರು ಸಾವಿರದ ಮುನ್ನೂರ ಐವತ್ತೊಂದು ಮತ್ತು ನಲವತ್ವನಾಲ್ಕು ಪೈಸೆ ಮಾತ್ರ) ಮತ್ತು ಒಪ್ಪಂದದ ದರದಂತೆ ಬಡ್ಡಿ ಹಾಗೂ ಇತರೆ ವೆಚ್ಚಗಳು.

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ

ಕಾಯಿದೆಯ ಸೆಕ್ಷನ್ 13ರ ಉಪ ವಿಭಾಗ(8)ರ ಅನ್ವಯ ಇರುತ್ತದೆ. **ಸ್ತಿರಾಸ್ತಿಗಳ ವಿದರ:** ಎಲ್ಲಾ ಭಾಗಗಳು ಸೇರಿದಂತೆ ಅಡಮಾನವಿಟ್ಟರುವ ಆಸ್ತಿ ಸಂಖ್ಯೆ.16, ಮನೆಯ ಖಾತಾ ಸಂಖ್ಯೆ 23/1. ಬೆನ್ನಿಗಾನಹಳ್ಳಿ ನಾಗವಾರ ಪಾಳ್ಯ, ಕೆ.ಆರ್ ಮರಂ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಆಸ್ತಿಯ ವಿಸ್ತೀರ್ಣ 30ಅಡಿ • 40 ಅಡಿಗಳು ಚಕ್ಕುಬಂದಿ: ಮೂರ್ವಕ್ಕೆ

ಕಾಲುವೆ/ರೈಲ್ವೆ ಹಳಿ, ಪಶ್ಚಿಮಕ್ಕೆ: ಸೈಟ್ ನಂ.15, ಉತ್ತರಕ್ಕೆ: ರಸ್ತೆ, ದಕ್ಷಿಣಕ್ಕೆ: ಸೈಟ್ ನಂ.05

ಸ್ಥಳ : ಬೆಂಗಳೂರು ದಿಪಾಂಕ: 09.07.2021

ಸಹಿ/- ಅಧಿಕೃತ ಅಧಿಕಾರಿ ಬ್ಯಾಂಕ್ ಆಫ್ ಬರೋಡ, ಇ-ವಿಜಯ ಬ್ಯಾಂಕ್

## PUBLIC NOTICE

NOTICE IS HEREBY GIVEN THAT, Sri. M. Srinivasa s/o Munishami @ Munishamanna and Sri. S Nithin & S. Nikitha (children of Late. K. S. Suresh) are the absolute owners of the property described in the Schedule hereunder respectively.

It is brought to the notice of the general public that, our client has negotiated and decided purchase the Schedule Property from the above said owners. All persons having any claim against or to the Schedule Property or any part thereof by way of inheritance, mortgage, sale, conveyance MOU, Agreement to Sell, G.P.A, transfer, lease deed, tenancy, license, lien, charge, trust maintenance, easement, gift, exchange, possession, adverse possession or otherwise howsoever are hereby required to submit the same in writing along with documentary proof to the undersigned at their office within 7 days from the date of publication hereof, failing which our client shall proceed without any reference to such claim and the same, if any, will be considered as waived. SCHEDULE PROPERTY

## Item No. 1: (Property belongs to Sri. M. Srinivasa)

All that piece and parcel of the land bearing Sy. No. 174 (Old Sy. No. 103 P6), measuring to an extent of 3 Acres, situated at Holali Village, Huthur Hobli, Kolar Taluk and District and bounded on the: - East. by: Land bearing Sy. No. 103; West by: Land bearing Sy. No. 103; North by: Road; South by: Land bearing Sy. No. 169; Item No. 2: (Property belongs to Sri. S. Nithin & S. Nikitha)

All that piece and parcel of the land bearing Sy. No. 169 (Old Sy. No. 103 P7), measuring to an extent of 3 Acres, situated at Holali Village, Huthur Hobli, Kolar Taluk and District and bounded on the: - East

174; South by: Land bearing Sy. No. 173; Item No. 3: (Property belongs to Sri. M. Srinivasa) All that piece and parcel of the land bearing Sy. No. 173 (Old Sy. No. 103 P12), measuring to an

extent of 4 Acres 37 Guntas, situated at Holali Village, Huthur Hobli, Kolar Taluk and District and bounded on the: - East by: Land bearing Sy. No. 103; West by: Land bearing Sy. No. 103; North by: Land bearing Sy. No. 169; South by: Land bearing Sy. No. 178; Rem No. 4: (Property belongs to Sri. M. Srinivasa)

Acres, situated at Holali Village, Huthur Hobli, Kolar Taluk and District and bounded on the - East by: Land bearing Sy. No. 103; West by: Land bearing Sy. No. 103; North by: Land bearing Sy. No. 173; South by: Land bearing Sy. No. 166 <u>Hem No. 5</u>; (Property belongs to Sri. M. Srinivasa)

All that piece and parcel of the land bearing Sy. No. 178 (Old Sy. No. 103), measuring to an extent of 3

All that piece and parcel of the land bearing Sy. No. 166 (Old Sy. No. 103 P3), measuring to an extent of 3 Acres, situated at Holali Village, Huthur Hobli, Kolar Taluk and District and bounded on the - East by: Land bearing Sy. No. 103; West by: Land bearing Sy. No. 103; North by: Land bearing Sy. No. | ಪ್ರೆಸ್). ದಕ್ಷಿಣಕ್ಕೆ: ಪ್ಲಾಟ್ ನಂ. 6-ಎಫ್-2. 178; South by: Land bearing Sy. No. 165.

All that piece and parcel of the land bearing Sy. No. 165 (Old Sy. No. 103), measuring to an extent of 3 Acres, situated at Holali Village, Huthur Hobii, Kolar Taluk and District and bounded on the: - East by: Land bearing Sy. No. 103; West by: Land bearing Sy. No. 103; North by: Land bearing Sy. No. 166; South by: Land bearing Sy. No. 175; Item No. 7: (Property belongs to Sri. M. Srinivasa)

All that piece and parcel of the land bearing Sy. No. 175 (Old Sy. No. 103 P13), measuring to an extent of 3 Acres 20, situated at Holali Village, Huthur Hobil, Kolar Taluk and District and bounded on the:- East by: Land bearing Sy. No. 103; West by: Land bearing Sy. No. 103; North by: Land bearing Sy. No. 165; South by: Land bearing Sy. No. 103;

Dated this 14"day of July 2021 at Bangalore H & C LAW CHAMBERS

ttem No. 6: (Property belongs to Sri. M. Srinivasa)

Advocates & Consultants, No. 64/1, 5" Floor, # 39/2, A.S.V.N.V Bhavan, K. G. Road, Bangalore 560 009. Mobile: 9886672352; 9164150690

## ಕರ್ಣಾಟಕ ಬ್ಯಾಂಕ್ ಲಿಮಿಟೆಡ್

ಆಸ್ತಿ ವಸೂಲಾತಿ ನಿರ್ವಹಣಾ ಶಾಖೆ, 1ನೇ ಮಹಡಿ, ಎಫ್ಕ್ಸ್ಸ್ ಕಟ್ಟಡ, ಕೆಂಪೇಗೌಡ ರಸ್ತೆ, ದೆಂಗಳೂರು - 560009.

ಸ್ಥಳ: ಯಲಹಂಕ

Phone: 080-22955928(Gen)/929(CM) E-Mail: blr.arm@ktkbank.com Website: www.karnatakabank.com CIN: L85110KA1924PLC001128

ಡಿಸಿಬಿ ಬ್ಯಾಂಕ್ ಲಿಮಿಟೆಡ್

ಸ್ವಾಧೀನತೆಯ ಪ್ರಕಟಣೆ (ಸ್ಥಿರಾಸ್ತ್ರಗಳಿಗೆ ಸಂಬಂಧಿಸಿದಂತೆ)

**ಕರ್ಣಾಟಕ ಬ್ಯಾಂಕ್ ಲಿಮಿಟೆಡ್**ನ ಅಧಿಕೃತ ಅಧಿಕಾರಿಯವರು ಸೆಕ್ಕೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ನೂರಿಟಿ ಇಂಟ್ರಿಸ್ಸ್ ಆಕ್ 2002ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸೆಕ್ಷನ್ 13(12) ನಿಯಮ 3 ಸೆಕ್ಕೂರಿಟಿ ಇಂಟರೆಸ್ಟ್ (ಎನ್ಫ್ರೋರ್ಸ್ ಮೆಂಟ್) ನಿಯಮ 2002ರಂತೆ **ದೀಣಂಕ: 04.09.2019 ರಂದು** ಈ ಕೆಳಕಂಡ ಸಾಲಗಾರರು/ ಆಡಮಾನುದಾರರು /ಸಹಬಾದ್ಯತಾದಾರರು/ ಜಾಮೀನುದಾರರು ಈ ಕೆಳಗೆ ತಿಳಿಸಿದಂತೆ ತಗಾದೆ ನೋಟೀಸನ್ನು ನೀಡಲಾಗಿತ್ತು **ಅವರುಗಳು (1) ಮೆ। ಗರುಡ ಹೈ–ಟೆಕ್ ಡ್ರಿಲ್ಲಿಂಗ್ ಪವರ್,** ಪಾಲುದಾರಿಕೆ ಸಂಸ್ಥೆ, ಅದರ ಪಾಲುದಾರರಿಂದ ಪ್ರತಿನಿಧಿಸಲ್ಪಟ್ಟವರು ಎ) ಶ್ರೀ.ಪರಂತಮನ್.ಆರ್., ಬಿ) ಶ್ರೀ.ಮಾಗೇತ್ವರನ್,ಆರ್., ವಿಳಾಸ : ನಂ.ಎ–146, 3ನೇ ಕ್ರಾಸ್, 1ನೇ ಹಂತ, ಪೀಣ್ಯ ಇಂಡಸ್ತಿಯಲ್ ಎಸ್ರೇಟ್, ಬೆಂಗಳೂರು– 560058 (2) ಶ್ರೀ.**ಪರಂತಮನ್.ಆರ್**. ಬಿನ್ ಶ್ರೀ.ರತಿನಮ್, ವಾಸಸ್ಥಳ : ಬಿ–295, 5ನೇ ಕ್ರಾಸ್, 11ನೇ ಮೈನ್, ಎನ್ಟ್ ಲೇಔಟ್, ಬೆಂಗಳೂರು-560097 (3) ಶ್ರೀ.ಮಾಗೇಶ್ವರನ್.ಆರ್., ಬಿನ್ ಶ್ರೀ,ರತಿನಮ್, ವಾಸಸ್ಥಳ : ಬಿ-295, 5ನೇ ಕ್ರಾಸ್, 11ನೇ ಮೈನ್, ಎನ್ಟ್ಐ ಲೇಔಟ್, ಬೆಂಗಳೂರು-560097 (4) ಮೆ ವೆಂಕಟೇಶ್ವರ ಇಂಡ್ವುೀಸ್, ಪಾಲುದಾರಿಕೆ ಸಂಸ್ಥೆ, ಅದರ ಪಾಲುದಾರರಿಂದ ಪ್ರತಿನಿಧಿಸಲ್ಪಟ್ಟವರು: ಎ) **ತ್ರೀ.ರತಿನಮ್, ಬಿ) ಶ್ರೀ.ರಾಜಶೇಖರನ್.ಆರ್,** ವಿಳಾಸ: ಸಿ–282, 7ನೇ ಕ್ರಾಸ್, 1ನೇ ಹಂತ, ಪೀಣ್ಯ ಇಂಡಸ್ಪಿಯಲ್ ಎಸ್ಪೇಟ್, ಬೆಂಗಳೂರು–560058 (5) ಮೇ ಸನ್ಶೌನ್ ಹೀಟ್ **ಟ್ರೀಟ್ ಮೆಂಟ್**, ಪಾಲುದಾರಿಕೆ ಸಂಸ್ಥೆ, ಅದರ ಪಾಲುದಾರರಿಂದ ಪ್ರತಿನಿಧಿಸಲ್ಪಟ್ಟವರು: ಎ) ಶ್ರೀರತಿನಮ್, ಬಿ) ಶ್ರೀರಾಜಶೇಖರನ್.ಆರ್., ವಿಳಾಸ: ನಂ. 6, ಎಫ್-1, ಕೆಐಎಡಿಐ ರಸ್ಕೆ !ನೇ ಮೈನ್ 1ನೇ ಹಂತ, ಪೀಣ್ಯ ಇಂಡಸ್ಪಿಯಲ್ ಎಸ್ಪೇಟ್, ಬೆಂಗಳೂರು-560058 (6) ಶ್ರೀ. ರತಿನಮ್ ಬಿನ್ <u>ಶ್ರೀ.ರಾಮಸ್ವಾಮಿ</u> ವಾಸಸ್ಥಳ : ಬಿ–295, 5ನೇ ಕ್ರಾಸ್, 11ನೇ ಮೈನ್, ಎನ್ಟ್ ಲೀಡಿಟ್, ಬೆಂಗಳೂರು– 560097 (7) ಶ್ರೀ.ರಾಜ**ಶೇಖರನ್.ಆರ್**. ಬಿನ್ ಶ್ರೀ.ರಶಿನಮ್, ವಾಸಸ್ಥಳ : ಬಿ–295, 5ನೇ ಕ್ರಾಸ್, 11ನೇ ಮೈನ್, ಎನ್ಟ್ ಲೇಔಟ್, ಬೆಂಗಳೂರು-560097 ಇವರಿಗೆ ರೂ.1,31,10,784.00 (ರೂಪಾಯ ಒಂದು ಕೋಟಿ ಮೂವತ್ತೊಂದು ಲಕ್ಷದ ಹತ್ತು ಸಾವಿರದ ಏಳೂನೂರ ಎಂಭತ್ತನಾಲ್ನು ಮಾತ್ರ) ಹಾಗೂ ಮುಂದಿನ ಬಡ್ಡಿಯನ್ನು ಈ ಮೇಲೆ ತಿಳಿಸಿದ ನೋಟೀಸ್ ತಲುಪಿದ 60 ದಿನಗಳ ಒಳಗಾಗಿ ಪಾವತಿಸಲು ತಿಳಿಸಲಾಗಿತ್ತು. ಸಾಲಗಾರರು, ಆಡಮಾನುದಾರರು, ಸಹಬಾದ್ವತಾದಾರರು, ಜಾಮೀನುದಾರರು

ಮರುಪಾವತಿಸಲು ವಿಫಲರಾದ್ದರಿಂದ ಮೇಲೆ ತಿಳಿಸಿದ ಕಾಯ್ದೆಯ ಸೆಕ್ಷನ್ 13(4) ಹಾಗೂ ಮೇಲೆ ತಿಳಿಸಿದ ನಿಯಮದ ನಿಯಮ 8 ಮತ್ತು 9ರ ಜೊತೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೆಳಸಹಿದಾರರು ಈ ಕೆಳಗೆ ವಿವರಿಸಿದ ಸ್ಥಿರಾಸ್ತಿಯನ್ನು ದಿನಾಂಕ 09ನೇ ಜಾಲೈ 2021 ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆಂದು ಸಾಲಗಾರರು, ಆಡಮಾನುದಾರರು, ಸಹಬಾಧ್ಯತಾದಾರರು ಜಾಮೀನುದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಿದೆ.

ಸಾಲಗಾರರು, ಅಡಮಾನುದಾರರು, ಸಹಬಾಧ್ಯತಾದಾರರು, ಜಾಮೀನುದಾರರು ಹಾಗೂ ಸಮಾ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಸ್ವತ್ತಿನ ಬಗ್ಗೆ ಯಾರೂ ವ್ಯವಹರಿಸಕೂಡದು, ವ್ಯವಹರಿಸಿದ್ದೇ ಆದಲ್ಲಿ **ಕರ್ಣಾಟಕ ಬ್ಯಾಂಕ್ ಲ್ಲಿ ಬೆಂಗಳೂರು–ಪೀಣ್ಯ ಶಾಖೆ,** ಇವರುಗಳು ಒಟ್ಟು ಬಾಕಿ ಮೊತ್ತ ರೂ.78,59,228.63 (ರೂಪಾಯಿ ಎಪ್ಪತ್ತೆಂಟು ಲಕ್ಷದ ಐವತ್ರೊಂಭತ್ತು ಸಾವಿರದ ಇನ್ನೂರ ಇಪ್ಪತ್ತೆಂಟು ಮತ್ತು ಅರವತ್ತಮೂರು ಪೈಸೆ ಮಾತ್ರ) ಅಂದರೆ ಪಿಎಸ್ಟಿಎಲ್ ಖಾತೆ ಸಂಖ್ಯೆ 9267001800000901 ರ ಅಡಿಯಲ್ಲಿ ರೂ.47,50,625.25 ಜೊತೆಗೆ ದಿನಾಂಕ: 12.96.2021 ರಿಂದ ಮುಂದಿನ ಬಡ್ಡಿ ಮತ್ತು ಪಿಎಸ್ಓಡಿ ಖಾತೆ ಸಂಖ್ಯೆ 9267000600001001 ರ ಅಡಿಯಲ್ಲಿ ರೂ.31,08,603.38 ಜೊತೆಗೆ ದಿನಾಂಕ: 01.07.2021 ರಿಂದ ಮತ್ತು ಕ್ರಮವಾಗಿ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು. [ಭದ್ರತಾ ಸೃತ್ತಿನ ಹಿಂದಕ್ಕೆ ಪಡೆಯಲು ಕಾಯ್ದೆಯ ಉಪವಿಭಾಗ 13(8)ರ ಅಡಿಯಲ್ಲಿ ನಮೂದಿಸಿದ ಸಮಯದ ಒಳಗೆ ಅವಕಾಶವಿರುವುದಾಗಿ ಈ ಮೂಲಕ ಸಾಲಗಾರರ ಗಮನಕ್ಕೆ ತರಲಾಗಿದೆ]

<u>ಐಟಂ ನಂ. 1</u> : ಮೆ ಿ ವೆಂಕಟೇಶ್ವರ ಇಂಡ್ವುೀಸ್ ಇದರ ಪಾಲುದಾರಿಕೆ ಸಂಸ್ಥೆಯ ಪ್ರತಿನಿಧಿಸ್ಪಟ್ಟಿರುವವರು: ಎ) ಶ್ರೀ.ರಾಜಶೇಖರನ್.ಆರ್. ಬಿ) ಶ್ರೀ.ರತಿನಮ್ ರವರಿಗೆ ಸೇರಿದ ಇಂಡಸ್ತಿಯಲ್ ಶೆಡ್ನ್ ನಂ. ಸಿ-282, ವಿಸ್ತೀರ್ಣ 5137 ಚದರ ಅಡಿ, ಜೊತೆಗೆ ನಿರ್ಮಿಸಲಾಗಿರುವ ಹಳೆ ಕಟ್ಟಡದ (ಷೀಟ್ ರೂಫಿಂಗ್) ವಿಸ್ತೀರ್ಣ 2900 ಚದರ ಅಡಿ, ಮತ್ತು ಹೊಸ ಕಟ್ಟಡದ (ನೆಲಮಹಡಿ+ಮೊದಲನೇ ಮಹಡಿ+ ಎರಡನೇ ಮಹಡಿ+ ಟೆರೇಸ್ ಮಹಡಿ) ವಿಸ್ತೀರ್ಣ 4474.54 ಚದರ ಅಡಿ, ಎಐಡಿ ನಂ.11-153-ಸಿ/282, 7ನೇ ಕ್ರಾಸ್, 1ನೇ ಹಂತ, ಪೀಣ್ಯ by: Land bearing Sy. No. 103; West by: Land bearing Sy. No. 103; North by: Land bearing Sy. No. 📗 ಇಂಡಸ್ಟಿಯಲ್ ಏರಿಯಾ, ಬೆಂಗಳೂರು, ಚಕ್ಕುಬಂದಿ: (ದಾಖಲೆಯ ಪ್ರಕಾರ) ಹೂರ್ವಕ್ಕೆ: ಶೆಡ್ ನಂ.ಸಿ-281, ಪಶ್ಚಿಮಕ್ಕೆ ಶೆಡ್ ನಂ. ಸಿ-283, ಉತ್ತರಕ್ಕೆ 7ನೇ ಅಡ್ಡರಸ್ತೆ, ದಕ್ಷಿಣಕ್ಕೆ ಯು.ಜಿ.ಡಿ.ಲೇನ್ ಮತ್ತು 8ನೇ ಅಡ್ಡರಸ್ತೆ.

> <u>ಐಟಂ ನಂ.2:</u> ಮೇ ಶನ್ ಶೈನ್ ಹೀಟ್ ಟ್ರೀಟ್ ಮೆಂಟ್ ಇದರ ಪಾಲುದಾರಿಕೆ ಸಂಸ್ಥೆಯ ಪ್ರತಿನಿಧಿಸ್ಪಟ್ಟಿರುವವರು: ಶ್ರೀ.ಆರ್.ರತಿನಮ್ ಮತ್ತು ಶ್ರೀ.ಆರ್.ರಾಜಕೇಖರನ್ ರವರಿಗೆ ಸೇರಿದ ಇಂಡಸ್ಟಿಯಲ್ ಆಸ್ತಿಯ ನಂ. 6-ಎಫ್-1 ವಿಸ್ತೀರ್ಣ 10893 ಚದರ ಅಡಿ, ಜೊತೆಗೆ ನಿರ್ಮಿಸಲಾಗಿರುವ ಇಂಡಸ್ತಿಯಲ್ ಕಟ್ಟಡದ (ನೆಲಮಹಡಿ+ಮೊದಲನೇ ಮಹಡಿ) ವಿಸ್ತೀರ್ಣ 5348 ಚದರ ಅಡಿ, 1ನೇ ಮುಖ್ಯರಸ್ತೆ, ಕೆಐಎಡಿಐ, ಪೀಣ್ಯ 1ನೇ ಫೇಸ್, ಇಂಡಸ್ಟ್ರಿಯಲ್ ಏರಿಯಾ, ಸರ್ವೆ ನಂ. ಭಾಗ 12 ಮತ್ತು 20, ಪೀಣ್ಯ ಗ್ರಾಮ, ಯಶವಂತಪುರ ಹೋಬಳಿ, ವೆಂಗಳೂರು ಉತ್ತರ ತಾಲ್ಲೂಕು, ಚಕ್ಕುಬಂದಿ (ದಾಖಲೆಯ ಪ್ರಕಾರ): ಪೂರ್ವಕ್ಕೆ ಪ್ಲಾಟ್ ನಂ. 12-ಎ (ತ್ರಿವೇಣಿ ಇಂಡಸ್ಟೀಸ್) ಪಠ್ಚಿಮಕ್ಕೆ: ಕೆಐಎಡಿಐ ರಸ್ತೆ, ಉತ್ತರಕ್ಕೆ: ಪ್ಲಾಟ್ ನಂ. 6-ಇ (ಸರ್ಕಾರಿ

> <u>ಐಟಂ ನಂ. 3:</u> ಮೆ ಗರುಡ ಹೈ-ಟೆಕ್ ಡ್ರಿಲ್ಲಿಂಗ್ ಪವರ್ ಇದರ ಪಾಲುದಾರಿಕೆ ಸಂಸ್ಥೆಯ ಪ್ರತಿನಿಧಿಸ್ಪಟ್ಟಿರುವವರು: ಎ) ಶ್ರೀ.ಪರಂತಮನ್ ಮತ್ತು ಬಿ) ಶ್ರೀ.ಮಾಗೇತ್ವರನ್ ರವರಿಗೆ ಸೇರಿದ ಇಂಡಸ್ತಿಯಲ್ ಆಸ್ತಿ ನಂ.ಎ-146. ವಿಸ್ತೀರ್ಣ 6554 ಚದರ ಆಡಿ ಜೊತೆಗೆ ನಿರ್ಮಿಸಲಾಗಿರುವ ಕಟ್ಟಡದ (ನೆಲಮಹಡಿ+ಮೊದಲನೇ ಮಹಡಿ) 6500 ಚದರ ಅಡಿ, ಹಳೆ ಪಿಐಡಿ ನಂ. 11-149-ಎ/146, ಹೊಸ ಬಿಬಿಎಂಪಿ ಪಿಐಡಿ ನಂ. 038-ಡಬ್ಲ್ಯೂ0042-37, 3ನೇ ಕ್ರಾಸ್, 1ನೇ ಹಂತ, ಪೀಣ್ಯ ಇಂಡಸ್ಪಿಯಲ್ ಎಸ್ಪೇಟ್, ಬೆಂಗಳೂರು, ಚಕ್ಕುಬಂದಿ: (ದಾಖಲೆಯ ಪ್ರಕಾರ) **ಜೂರ್ವಕ್ಕೆ**: ಶೆಡ್ ನಂ. ಎ-145, ಪಕ್ಷಿಮಕ್ಕೆ: ಅಪ್ರೋಚ್ ರಸ್ತೆ, ಉತ್ತರಕ್ಕೆ: 3ನೇ ಅಡ್ಡರಸ್ತೆ, ದಕ್ಷಿಣಕ್ಕೆ: ಇದೇ ನಂಬರಿನ ಉಳಿಕೆ ಆಸ್ತಿ.

ಸ್ಥಳ: ಪೀಣ್ಣ, ಬೆಂಗಳೂರು ದಿನಾಂಕ: 09.07.2021

ಸಹಿ/- ಮುಖ್ಯ ವ್ಯವಸ್ಥಾಪಕರು % ಇರಿಕ್ಷತ ಇರಿಕಾರಿ ಕರ್ನಾಟಕ ಬ್ಯಾಂಕ್ ಲ್ಲಿ

## ಬಾಷ್ ಲಿಮಿಟೆಡ್

ನೋಂದಾಯಿತ ಕಚೇರಿ: ಹೊಸೂರು ರಸ್ತೆ, ಆಡುಗೋಡಿ, ಬೆಂಗಳೂರು – 560 030 ಫೋನ್: +91 80 6752 1750; ವೆಬ್ಸ್ಪೆಟ್ : www.bosch.in; ಇಮೇಲ್: investor@in.bosch.com; CIN: L85110KA1951PLC000761

## 69ನೆಯ ವಾರ್ಷಿಕ ಸಾಮಾನ್ಯ ಸಭೆ ಮತ್ತು ರಿಮೋಟ್ ಇ-ಮತದಾನದ ಸೂಚನೆ

ಎಜಿಎಂ ಸೂಚನೆಯಲ್ಲಿ ಪರಿಗಣಿಸಿದಂತೆ ವ್ಯವಹಾರ ನಡೆಸಲು, ಮಿನಿಸ್ಟ್ರೀಆಫ್ ಕಾರ್ಪೊರೇಟ್ ಅಫೇರ್ಸ್ಸ್, ಭಾರತ ಸರ್ಕಾರ ಹಾಗೂ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾಗಳು (ಸೆಬಿ) ವಿತರಿಸಿದಂತಹ ಸಾಮಾನ್ಯ ಸುತ್ತೋಲೆ ಸೂಚನೆಗಳು 02/2021, 20/2020, 14/2020 ಮತ್ತು 17/2020 ರಲ್ಲಿ ಹಾಗೂ ಇತರ ಎಲ್ಲ ಅನ್ವಯಿಸುವ ಕಾನೂನುಗಳು ಮತ್ತು ಸುತ್ತೋಲೆಗಳಿಗೆ ಬದ್ಧತೆಯ ಅನ್ವಯ ಸಾಮಾನ್ಯ ಸ್ಥಳವೊಂದರಲ್ಲಿ ಸದಸ್ಯರ ದೈಹಿಕ ಉಪಸ್ಥಿತಿ ಇಲ್ಲದೆಯೇ ವಿಡಿಯೊ ಕಾನ್ಫರೆನ್ಸ್ನ್ (ವಿಸಿ)/ಇತರ ಆಡಿಯೊ ವಿಶುಯಲ್ ಮೀನ್ಸ್ (ಓಎವಿಎಂ) ಮೂಲಕ ಗುರುವಾರ, ಆಗಸ್ಟ್ 5, 2021 ರಂದು ಬೆಳಗ್ಗೆ 11.30ಕ್ಕೆ (ಐಎಸ್ಟಿ) ಕಂಪನಿಯ 69ನೆಯ ವಾರ್ಷಿಕ ಸಾಮಾನ್ಯ ಸಭೆಯನ್ನು (''ಎಜಿಎಂ'') ಏರ್ಪಡಿಸಲಾಗಿದೆಯೆಂದು ಈ ಮೂಲಕ ಸೂಚನೆ ನೀಡಲಾಗುತ್ತಿದೆ.

ಮೇಲಿನ ಸುತ್ತೋಲೆಗಳಿಗೆ ಬದ್ದತೆಯ ಅನ್ವಯ, ಕಂಪನಿಯೊಂದಿಗೆ ಅಥವಾ ಡಿಪಾಸಿಟರಿ ಪಾರ್ಟಿಸಿಪಂಟ್ಫ್ ಗಳೊಂದಿಗೆ ಇ–ಮೇಲ್ ವಿಳಾಸಗಳು ನೋಂದಾಯಿಸಲ್ಪಟ್ಟಿರುವಂತಹ ಸದಸ್ಯರಿಗೆ ಎಲೆಕ್ಟಾನಿಕ್ ವಿಧಾನದ ಮೂಲಕ ಎಜಿಎಂ ಸೂಚನೆ ಹಾಗೂ 2020-21ರ ವಾರ್ಷಿಕ ವರದಿಯ ಎಲೆಕ್ಟಾನಿಕ್ ಪ್ರತಿಗಳನ್ನು ಮಾತ್ರವೇ ಕಳಿಸಲಾಗಿದೆ. 2020-21ರ ಆರ್ಥಿಕ ವರ್ಷಕ್ಕೆ 69ನೆಯ ಎಜಿಎಂ ಸೂಚನೆ ಮತ್ತು ವಾರ್ಷಿಕ ವರದಿಗಳು ಶೇರ್ ಹೋಲ್ಡರ್ರ್ಸ್ನ ಇನ್ಫರ್ಮೇಶನ್ ಅಡಿಯಲ್ಲಿ ಕಂಪನಿಯ ವೆಬ್ಸೈಟ್ www.bosch.in ಹಾಗೂ ಸ್ಟಾಕ್ ಎಕ್ ಚೇಂಜ್ ವೆಬ್ಸ್ಟೆಟ್ www.bseindia.com ಮತ್ತು www.nseindia.com ಗಳಲ್ಲಿ ಕೂಡ ಲಭ್ಯವಿವೆ. ಎಜಿಎಂ ಸೂಚನೆಯು ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (ಸಿಡಿಎಸ್ಎಲ್) ಅವರ ವೆಬ್ಸ್ಟೆಟ್ www.evotingindia.com ನಲ್ಲಿಯೂ ಕೂಡ ಲಭ್ಯವಿದೆ.

ಸದಸ್ಯರು ವಿಸಿ/ಓಎವಿಎಂ ಮೂಲಕ ಮಾತ್ರವೇ ಎಜಿಎಂನಲ್ಲಿ ಹಾಜರಿದ್ದು, ಭಾಗವಹಿಸ ಬಹುದಾಗಿದೆ. ಎಜಿಎಂನ ಅವಧಿಯಲ್ಲಿ ಇ–ಮತದಾನದ ವ್ಯವಸ್ಥೆಯ ಮೂಲಕ ರಿಮೋಟ್ ಇ–ಮತದಾನ ಅಥವಾ ಮತಚಲಾಯಿಸಲು ಎಜಿಎಂನಲ್ಲಿ ಸೇರಿಕೊಳ್ಳಲು ಹಾಗೂ ಭಾಗವಹಿಸುವ ವಿಧಾನದ ಸೂಚನೆಗಳನ್ನು ಎಜಿಎಂ ಸೂಚನೆಯಲ್ಲಿ ಒದಗಿಸಲಾಗಿದೆ.

ಸಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಲಿಸ್ಟಿಂಗ್ ಆಬ್ಲಿಗೇಶನ್ಸ್ ಅಂಡ್ ಡಿಸ್ಕ್ಲೋಶರ್ ರಿಕ್ವೆರ್ಮೆಂಟ್ಸ್) ರೆಗ್ಯುಲೇಶನ್ಸ್, 2015ರ ರೆಗ್ಯುಲೇಶನ್ 44 ಮತ್ತು ತಿದ್ದುಪಡಿಯಾದಂತೆ, ಕಂಪನೀಸ್ (ಮ್ಯಾನೇಜ್ಮುಂಟ್ ಅಂಡ್ ಅಡ್ಮಿನಿಸ್ಟೇಶನ್) ನಿಯಮಾವಳಿಗಳು 2014ರ ನಿಯಮ 20ರೊಂದಿಗೆ ಓದಿಕೊಳ್ಳುವ ಕಂಪನಿ ಕಾಯ್ದೆ, 2013ರ (ಕಾಯ್ದೆ) ಸೆಕ್ಷನ್ 108ರಲ್ಲಿನ ಹಾಗೂ ಇನ್ಸ್ಕ್ಟ್ಯೂಟ್ ಆಫ್ ಕಂಪೆನಿ ಸೆಕ್ಸೆಟರೀಸ್ ಆಫ್ ಇಂಡಿಯಾ ಅವರಿಂದ ವಿತರಿಸಲ್ಪಟ್ಟ ಸೆಕ್ಸೆಟೇರಿಯಲ್ ಸ್ಟಾಂಡರ್ಡ್ ನಲ್ಲಿನ ಅವಕಾಶಗಳಿಗೆ ಅನುಗುಣವಾಗಿ ಕಂಪನಿಯ ಎಜಿಎಂ ಸೂಚನೆಯಲ್ಲಿ ನಮೂದಿಸಿದಂತೆ ಪ್ರತಿಯೊಂದು ಅಂಶಕ್ಕೂ, ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ ಅವರು ಒದಗಿಸಿದಂತಹ ಎಲೆಕ್ಟಾನಿಕ್ ಮತದಾನದ ಮೂಲಕ, ಎಲೆಕ್ಟಾನಿಕಲಿ ತಮ್ಮ ಮತ ಚಲಾಯಿಸಲು ಜುಲೈ 29, 2021ರಲ್ಲಿಯಂತೆ (ಕಟ್–ಆಫ್ ದಿನಾಂಕ) ಫಿಸಿಕಲ್ ರೂಪದಲ್ಲಿ ಅಥವಾ ಡಿಮೆಟೀರಿಯಲೈಸ್ಡ್ ರೂಪದಲ್ಲಿ ಶೇರುಗಳನ್ನು ಹೊಂದಿರುವ ತನ್ನ ಸದಸ್ಯರಿಗೆ ಕಂಪನಿಯು ವ್ಯವಸ್ಥೆ ಮಾಡಿದೆ.

## ಎಲ್ಲ ಸದಸ್ಯರಿಗೂ ಈ ಮೂಲಕ ತಿಳಿಸುವುದೆಂದರೆ:

- 1. ಎಜಿಎಂ ಸೂಚನೆಯಲ್ಲಿ ನಮೂದಿಸಿದಂತೆ ಸಾಮಾನ್ಯ ಮತ್ತು ವಿಶೇಷ ವ್ಯವಹಾರಗಳನ್ನು ಎಲೆಕ್ಟಾನಿಕ್ ವಿಧಾನಗಳ ಮತದಾನದ ಮೂಲಕ ಮಾಡಬಹುದು;
- ಎಜಿಎಂ ಸೂಚನೆ ಮತ್ತು ವಾರ್ಷಿಕ ವರದಿಗಳ ವಿತರಣೆ ಪೂರ್ರೆಸಿದ ದಿನಾಂಕ: ಜುಲ್ರೆ 13, 2021;
- ರಿಮೋಟ್ ಇ–ಮತದಾನವು ಸೋಮವಾರ, ಆಗಸ್ಟ್02, 2021ರಂದು ಬೆಳಗ್ಗೆ 9.00ಕ್ಕೆ (ಐಎಸ್ಟಿ) ಆರಂಭವಾಗತಕ್ಕದ್ದು;
- ರಿಮೋಟ್ ಇ–ಮತದಾನವು ಬುಧವಾರ, ಆಗಸ್ಟ್ 04, 2021 ರಂದು ಸಂಜೆ 5.00ಕ್ಕೆ (ಐಎಸ್ಟಿ) ಮುಕ್ತಾಯವಾಗತಕ್ಕದ್ದು;
- ರಿಮೋಟ್ ಇ–ಮತದಾನಕ್ಕೆ ಬುಧವಾರ, ಆಗಸ್ಟ್ 04, 2021ರ ಸಂಜೆ 5.00ರ (ಐಎಸ್ಟಿ) ನಂತರ ಅವಕಾಶ ಇರತಕ್ಕದ್ದಲ್ಲ;
- ಎಜಿಎಂನಲ್ಲಿ ರಿಮೋಟ್ ಇ–ಮತದಾನದ ಮೂಲಕ ಮತ ಚಲಾಯಿಸುವ ಅರ್ಹತೆ ನಿರ್ಧರಿಸಲು ಕಟ್–ಆಫ್ ದಿನಾಂಕವು ಜುಲೈ 29, 2021; ಯಾವುದೇ ವ್ಯಕ್ತಿಯು, ಎಜಿಎಂ ಸೂಚನೆ ವಿತರಿಸಿದ ನಂತರ ಕಂಪನಿಯ ಶೇರುಗಳನ್ನು ಪಡೆದುಕೊಂಡು, ಸದಸ್ಯರಾಗಿ ಕಟ್–ಆಫ್ ದಿನಾಂಕದಲ್ಲಿಯಂತೆ ಶೇರುಗಳನ್ನು ಹೊಂದಿದ್ದರೆ ಅವರು ಕಂಪನಿಗೆ ಅಥವಾ ಅದರ ಆರ್ಟಿಎಗೆ ಕೆಳಗೆ ಅಂಶ ಸಂ.11ರಲ್ಲಿ ಕೊಟ್ಟಿರುವ ವಿಳಾಸ/ಇಮೇಲ್ ಐಡಿಗೆ ವಿನಂತಿಯನ್ನು ಕಳಿಸುವ ಮೂಲಕ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಪಡೆದುಕೊಳ್ಳ ಬಹುದಾಗಿದೆ. ಹಾಗಿದ್ದರೂ, ರಿಮೋಟ್ ಇಮತದಾನಕ್ಕೆ ಸಿಡಿಎಸ್ಎಲ್ನೊಂದಿಗೆ ಈಗಾಗಲೇ ನೋಂದಾಯಿಸಲ್ಪಟ್ಟಿದ್ದರೆ, ಆಗ ತಮ್ಮ ಮತ ಚಲಾಯಿಸಲು ಅಂತಹ ಸದಸ್ಯರು ಚಾಲ್ತಿಯಲ್ಲಿರುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸತಕ್ಕದ್ದು. ಸದಸ್ಯರು ಎನ್ಎಸ್ಡಿಲ್ ಅಥವಾ ಸಿಡಿಎಸ್ಎಲ್
- ಇ-ಮತದಾನದಲ್ಲಿ ಭಾಗವಹಿಸಬಹುದು. ಎಲೆಕ್ಕಾನಿಕ್ ವೋಟಿಂಗ್ ಸಿಸ್ಟಮ್ ಮೂಲಕದ ಮತದಾನದ ವ್ಯವಸ್ಥೆಯು ಎಜಿಎಂನ ಅವಧಿಯಲ್ಲಿಯೂ ಲಭ್ಯವಿರತಕ್ಕದ್ದಲ್ಲದೆ, ವಿಸಿ/ಓಎವಿಎಂ ಮೂಲಕ ಸಭೆಯಲ್ಲಿ ಭಾಗವಹಿಸುವ ಸದಸ್ಯರು, ಯಾರು ರಿಮೋಟ್ ಇ–ಮತದಾನದ ಮೂಲಕ ಮತ ಹಾಕಿಲ್ಲದವರು 'ಎಲೆಕ್ಟ್ರಾನಿಕ್ ವೋಟಿಂಗ್ ಸಿಸ್ಟಮ್' ಮೂಲಕ ಸಭೆಯ ಅವಧಿಯಲ್ಲಿ ತಮ್ಮ ಮತ ಚಲಾಯಿಸಲು ಅರ್ಹರಾಗಿರುತ್ತಾರೆ;

ಮೂಲಕ ನೋಂದಾಯಿಸಲ್ಪಟ್ಟ ಡಿಪಾಸಿಟರಿ ಪಾರ್ಟಿಸಿಪಂಟ್ ನೊಂದಿಗೆ ತಮ್ಮಲ್ಲಿ ಲಭ್ಯವಿರತಕ್ಕ ಡಿಮ್ಯಾಟ್ ಖಾತೆಯ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಮೂಲಕ ಸಹ

- ಎಜಿಎಂಗೆ ಮೊದಲು 'ಎಲೆಕ್ಟಾನಿಕ್ ವೋಟಿಂಗ್ ಸಿಸ್ಟಮ್' ಮೂಲಕ ತಮ್ಮ ಮತ ಚಲಾಯಿಸಿರುವ ಸದಸ್ಯರು ವಿಸಿ/ಓಎವಿಎಂ ಮೂಲಕ ಸಭೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರಾದರೂ, ಸಭೆಯಲ್ಲಿ ಮತ್ತೊಮ್ಮೆ ಮತ ಚಲಾಯಿಸಲು ಅರ್ಹರಾಗಿರತಕ್ಕದ್ದಲ್ಲ;
- 10. ಕಟ್-ಆಫ್ ದಿನಾಂಕದಲ್ಲಿಯಂತೆ ಅಂದರೆ ಜುಲೈ 29, 2021ರಂದು ಡಿಪಾಸಿಟರೀಸ್ ಅವರು ನಿರ್ವಹಿಸುವ ಫಲಾನುಭವಿ ಮಾಲೀಕರ ರಿಜಿಸ್ಟರ್ ನಲ್ಲಿ ಅಥವಾ ಸದಸ್ಯರ ರಿಜಿಸ್ಟರ್ ನಲ್ಲಿ ನೋಂದಾಯಿಸಲ್ಪಟ್ಟ ವ್ಯಕ್ತಿಯೋರ್ವೆರು ಎಜಿಎಂನಲ್ಲಿ 'ಎಲೆಕ್ಟಾನಿಕ್ ವೋಟಿಂಗ್ ಸಿಸ್ಟಮ್' ಮೂಲಕ ರಿಮೋಟ್ ಇ–ಮತದಾನ ಅಥವಾ ಮತದಾನದ ವ್ಯವಸ್ಥೆಯನ್ನು ಪಡೆದುಕೊಳ್ಳಲು ಅರ್ಹರಾಗಿರತಕ್ಕದ್ದು;
- 11. ಯಾವುದೇ ವಿಚಾರಣೆಗಳು ಇದ್ದ ಸಂದರ್ಭದಲ್ಲಿ, ಸದಸ್ಯರು ಸಂಪರ್ಕಿಸಬಹುದು:

ವಿವರ	ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್	ಇಂಟೆಗ್ರೇಟೆಡ್ ರಿಜಿಸ್ಟ್ರಿ ಮ್ಯಾನೇಜ್ಮೆಂಟ್ ಸರ್ವಿಸಸ್ ಪೈವೇಟ್ ಲಿಮಿಟೆಡ್	ಬಾಷ್ ಲಿಮಿಟೆಡ್
ವಿಳಾಸ	ಮ್ಯಾರಥಾನ್ ಫ್ಯೂಚರೆಕ್ಸ್, ಎ–ವಿಂಗ್, 25ನೇ ಆಂತಸ್ತು , ಎನ್ಎಂ ಜೋಶಿ ಮಾರ್ಗ, ಲೋಯರ್ ಪರೇಲ್, ಮುಂಬಯಿ 400013	ನಂ.30 ರಮಣ ರೆಸಿಡೆನ್ಸಿ, 4ನೇ ಕ್ರಾಸ್, ಸಂಪಿಗೆ ರಸ್ತೆ , ಮಲ್ಲೇಶ್ವರಂ, ಬೆಂಗಳೂರು 560 003	ಹೊಸೂರು ರಸ್ತೆ , ಆಡುಗೋಡಿ, ಬೆಂಗಳೂರು – 560030
ಹೆಸರು ಮತ್ತು ಪದವಿ	ಶ್ರೀ. ರಾಕೇಶ್ ದಲ್ವಿ (ಮ್ಯಾನೇಜರ್)	ಶ್ರೀ. ಗಿರಿಧರ್ (ಚೀಫ್ ಮ್ಯಾನೇಜರ್)	ಶ್ರೀ. ರಾಜೇಶ್ ಪಾರ್ತೆ (ಕಂಪನಿ ಕಾರ್ಯದರ್ಶಿ ಮತ್ತು ಬದ್ಧತೆಯ ಅಧಿಕಾರಿ)
ಟೆಲಿಫೋನ್	(022) 23058543, (022) 23058542	(080) 23460815 to 818	(080) 67521750
ಇ–ಮೇಲ್ ಐಡಿ	Helpdesk.evoting@cdslindia.com	giri@integratedindia.in	RajeshDigambar.Parte@in.bosch.com

- ಎಜಿಎಂನ ಅವಧಿಯಲ್ಲಿ ರಿಮೋಟ್ ಇ–ಮತದಾನದ ಮೂಲಕ ಅಥವಾ ಇ–ಮತದಾನದ ಮೂಲಕ ಮತ ಚಲಾಯಿಸುವ ವಿಧಾನವನ್ನು, ಎಜಿಎಂನ ಸೂಚನೆಯಲ್ಲಿ ನೀಡಲಾಗಿದೆ.
- 13. ಫಿಸಿಕಲ್ ರೂಪದಲ್ಲಿ ತಮ್ಮ ಶೇರುಗಳನ್ನು ಹೊಂದಿರುವ (ತಮ್ಮ ಇ–ಮೇಲ್ ವಿಳಾಸಗಳನ್ನು ನೋಂದಾಯಿಸಿಲ್ಲದವರು) https://www.integratedindia.in/emailupdation.aspx ನಲ್ಲಿ ಕಂಪನಿಯ ಆರ್ಟಿಎ ಅಂದರೆ ಇಂಟೆಗ್ರೇಟೆಡ್ ರಿಜಿಸ್ಟ್ ಮ್ಯಾನೇಜ್ಮಮೆಂಟ್ ಸರ್ವಿಸಸ್ ಪ್ಪೆವೇಟ್ ಲಿಮಿಟೆಡ್ ಅವರಲ್ಲಿ ತಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ನಂಬರುಗಳನ್ನು ಸಲ್ಲಿಸಲು ವಿನಂತಿಸುತ್ತೇವೆ.
- ಫಿಸಿಕಲ್ ರೂಪದಲ್ಲಿ ಶೇರುಗಳನ್ನು ಹೊಂದಿರುವ ಸದಸ್ಯರು ಅಥವಾ ಕಂಪನಿಯೊಂದಿಗೆ ತಮ್ಮ ಇ–ಮೇಲ್ ವಿಳಾಸವನ್ನು ನೋಂದಾಯಿಸಲ್ಪಟ್ಟಿಲ್ಲದವರು ತಮ್ಮ ಇ–ಮತದಾನದ ಅರ್ಹತೆಯನ್ನು ಪಡೆದುಕೊಳ್ಳಲು ಕೆಳಗಿನ ವಿಧಾನ ಅನುಸರಿಸಿ ಎಜಿಎಂನಲ್ಲಿ ರಿಮೋಟ್ ಇ–ಮತದಾನ ಅಥವಾ ಇ–ಮತದಾನದ ಮೂಲಕ ಮತ
  - ್ಕಿಸಿಕಲ್ ರೂಪದಲ್ಲಿ ಶೇರುಗಳನ್ನು ಹೊಂದಿದ್ದರೆ, ಫೋಲಿಯೋ ನಂಬರ್, ಶೇರುದಾರರ ಹೆಸರು ಮತ್ತು ವಿಳಾಸ, ಶೇರು ಸರ್ಟಿಫಿಕೇಟಿನ ಸ್ಕ್ಯಾನ್ ಮಾಡಿದ ಪ್ರತಿ (ಮುಂದೆ ಮತ್ತು ಹಿಂದೆ), ಸ್ವದೃಢೀಕರಣವುಳೃ ಪ್ಯಾನ್ ಕಾರ್ಡಿನ ಪ್ರತಿ ಹಾಗೂ ಶೇರುದಾರರ ವಿಳಾಸ ಬೆಂಬಲಿಸಿದ ಯಾವುದೇ ದಾಖಲೆಗಳ (ಉದಾ: ಡೈವಿಂಗ್ ಲೈಸನ್ಸ್, ಮತದಾನದ ಗುರುತಿನ ಕಾರ್ಡು, ಪಾಸ್ಪೋರ್ಟ್) ಸ್ವದೃಢೀಕರಣವುಳೃ ಪ್ರತಿಯನ್ನು ಲಗತ್ತಿಸಿದ ಸಹಿಮಾಡಿದ ವಿನಂತಿ ಪತ್ರವನ್ನು ಆರ್ಟಿಎ ಅವರ ಇಮೇಲ್ ಐಡಿ: Giri@integratedindia.in ಅಥವಾ ಕಂಪನಿ ಇಮೇಲ್ ಐಡಿ: investor@in.bosch.com ಗೆ ದಯಮಾಡಿ ಒದಗಿಸಿ.
  - ಡಿಮ್ಯಾಟ್ ರೂಪದಲ್ಲಿ ಶೇರುಗಳನ್ನು ಹೊಂದಿದ್ದರೆ, ಡಿಮ್ಯಾಟ್ ಅಕೌಂಟ್ ವಿವರಗಳನ್ನು (ಸಿಡಿಎಸ್ಎಲ್ 16 ಅಂಕಿಗಳ ಫಲಾನುಭವಿ ಐಡಿ ಅಥವಾ ಎನ್ಎಸ್ಡಿಎಲ್−16 ಅಂಕಿಗಳ ಡಿಪಿಐಡಿ + ಸಿಎಲ್ಐಡಿ), ಶೇರುದಾರರ ಹೆಸರು, ಕ್ಲೈಂಟ್ ಮಾಸ್ಟರ್ ಅಥವಾ ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್ಮೆಂಟ್ ಪ್ರತಿ, ಸ್ವದೃಢೀಕರಣವುಳ್ಳ ಪ್ಯಾನ್ಕಾರ್ಡ್ ಪ್ರತಿ ಹಾಗೂ ಆಧಾರ್ ಕಾರ್ಡಿನ ಸ್ವದೃಢೀಕರಣವುಳ್ಳ ಪ್ರತಿಯನ್ನು ಇಮೇಲ್ ಮೂಲಕ ಆರ್ಟಿಎ ಅವರಿಗೆ ಇಮೇಲ್ ಐಡಿ Giri@integratedindia.in ಅಥವಾ ಕಂಪನಿ ಇಮೇಲ್ ಐಡಿ : investor@in.bosch.com ಗೆ ಒದಗಿಸಲು ವಿನಂತಿಸುತ್ತೇವೆ.

CHANGE OF NAME

KAVITHA SUNIL KUMAR, W/o

ಆಡಳಿತ ಮಂಡಳಿಯ ಆದೇಶದ ಮೇರೆಗೆ ಸಹಿ / – ರಾಜೇಶ್ ಪಾರ್ತೆ ಕಂಪನಿ ಕಾರ್ಯದರ್ಶಿ ಮತ್ತು ಬದ್ದತೆಯ ಅಧಿಕಾರಿ

ದಿನಾಂಕ : 14.07.2021

ಸ್ಥಳ : ಬೆಂಗಳೂರು

## AFFIDAVIT CHANGE OF NAME

We, KARTHIK V. RAO, S/o Late Bhanuprakash, aged about 36 years and NALINI .V W/o Karthik V. Rao, aged about 32 years, both are R/o No. 12, 1st G Cross, 4th Block, 8th Main Road, Near Deccan Paradise Apartment, Basaveshwaranagara, Bangalore-79, do hereby declare that both the names of our minor son DAIVIK K. RAO and YUVAN K. RAO are one and the same and belongs to him only, in future he will be known and called as YUVAN K. RAO only for all purposes, vide affidavit dated 13-07-2021, sworn before Advocate and

about 42 years, S/o Joseph Stanley Pokish, R/a No. 261, C-1, R.R. Residency, Panduranga Nagar, Bannerghatta Road, Bangalore-560076, Kamataka, India, do hereby declare that I have changed my name from EZEKIEL DOMINIC to DOMINIC AVINASH POKISH henceforth I shall be known and called as DOMINIC AVINASH POKISH only, vide affidavit dated 13-07-2021, swom before Advocate and Notary D.K. Notary RATNA .N at Bangalore. RAMESHAPPA at Bangalore.

IN THE COURT OF THE CITY CIVIL JUDGE AT BANGALORE (CCH-28) P & SC No. 110/2021

AND: The Karnataka State Co-Operative Appex Bank Ltd. & Another ... Respondents PUBLIC NOTICE

have filed the above petition for issuance of succession Certificate under Section 372 of the Indian Succession Act, for receiving the Bank savings amount Rs. 3,28,065/- in S.B. A/c No. 9198 at Kamataka Apex Co-Operative Bank Ltd., Vidhansoudha Branch, Bangaiore - 560 001, the said S.B. Account was opened by the decease

Mallappa during his life time. The said Mallappa died on 29/11/2020 at Bangaiore, without any Nomination in the S.B. Account. Therefore anybody interested person/s have any claim over the said amount, should appear in the above ntioned Court Half CCH-28 City Civil Cour Complex in person or by duly instructed Advocate in order to enable to answer all question with regards to the petition averments at 11.00 a.m. on 7/8/2021 Take notice that in default of appearance on the day mentioned above the petition will be

heard and determined in your absence. Advocates for Petitioner: Suresh P. & Shridhar D. Naik No. 555, 53rd Cross, 3rd Block, Rajajinagar,

Bangalore - 10. Mr. 94496 55372 Bangalore, Date: 14.7.2021

## PUBLIC NOTICE

(for having Lost Original Document)

DOMINIC AVINASH POKISH, aged

To the General public at large hereby otified that, our client, Sri. Jagadeeswara Reddy, S/o. P Bheemeswara Reddy, esiding at No.403, Vars Ferndale Apartment, 1" Main Kodihalli, OFF 80Feel Road, HAL 2" stage, Bangaiore -560008 had lost the original Absolute sale deed dated 25-2-1997, bearing document No.3933/1996-97, Book No.1 duly egistered before the K R Puram Sub egistrar office, Bangalore.

Our client had lodged the Police Complain for having lost the above said Original sale deed, and the same was registered as NCR No. 6178/2021 before the Bangalore City Police. The sale deed being in respect of Sy.No.66/10, measuring 1 Acres situated at Hoodi Village, KR Puram hobii, Bangalore East, If anyone find the above said document may kindly intimate our Legal Access —

Ramu Sreekantaiah Advocate, No.471, 8" B Main, 33" Cross, 4" Block Jayanagar, Bangalore-560011. Ph: 9448117426

ತ್ರೀಮತಿ ಬನಿತ ರಾಣ, ಮೊಬೈಲ್ : 8971509598

#ner : 080-23490431

ತ್ರೀಮತಿ.ದೀಪಿಕ ಚೈಸ್ಪ್

ಬೊಬೈಲ್ : 8880292946

ಪ್ರಕ್ಷ ಕಛೇರಿ, ಬೆಂಗಳೂರು ಪಶ್ಚಿಮ, ನಂ.100, ಮಸೀದಿ ರಸ್ತೆ, ಹುಲಕೇಶಿನಗರ, ಬೆಂಗಳೂರು - 560 005. (ಘೋಷ್ : 080–25808903/25808927, ಇಮೇಲ್ : cobangalorewest@pnb.co.in)

್ಎಲ್ಲಿ ಹೇಗಿದೆಯೋ ಹಾಗೆ" ರೀತಿಯಲ್ಲಿ ಜೋಡಿಸಿದ ವಸ್ತುಗಳ ಹಾಗೂ ಪೀಠೋಪಕರಣಗಳ ವಿಲೇವಾರಿ ಪಿ.ಎನ್.ಐ ಈ ಕೆಳಗಿನ ವಿಳಾಸದಲ್ಲಿ "ಎಲ್ಲಿ ಹೇಗಿದೆಯೋ ಹಾಗೆ" ರೀತಿಯಲ್ಲಿ ಹಳೆಯ ಜೋಡಿಸಿದ ವಸ್ತುಗಳ ಹಾಗೂ ಪೀತೋಪಕರಣಗಳ ಖರೀದಿಗೆ ಆಸಕ್ತಿಯುಳ್ಳವರಿಂದ ಕೊಟೇಷನ್ ಗಳನ್ನು ಆಹ್ವಾನಿಸಲಾಗಿದೆ. ಸಂಪರ್ಕಿಸಬೇಕಾದ ವ್ಯಕ್ತಿಗಳು

1 ಪಿ.ಎನ್.ಐ, ಬೆಂಗಳೂರು ಮಹಾಲಕ್ಷ್ಮಿಮರಂ : ನಂ.7, ಜೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಮರಂ, 2ನೇ

ಪಂತ, ಬೆಂಗಳೂರು-560086, ಕರ್ನಾಟಕ | ಜ್ಞ-ಮೇಲ್ ಐ.ಡಿ : bo3925@pnb.co.in ಆಸತ್ತಿಯುಳ್ಳವರು ಮೇಲೆ ತಿಳಿಸಿದ ವಿಳಾಸದಲ್ಲಿ ಮೇಲೆ ತಿಳಿಸಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಮಸ್ತುಗಳನ್ನು ಪರಿತೀಲಿಸಿ, ಮೊಹರಾದ ಲಕೋಟೆಯಲ್ಲಿ ವಿನಾಂಕ 21.7.2021, 5.00 ಗಂಟೆ ಅಥವಾ ಅದಕ್ಕಿಂತ ಮುಂಚಿತವಾಗಿ ಈ ವಿಳಾಸದಲ್ಲಿ ಸಲ್ಲಿಸತಕ್ಕನ್ನು : ಪಿ.ಎಟ್.ಏ. ಶಾಖಾ ಕಥೇರಿ : ಪಿ.ಎನ್.ಏ ಬೆಂಗಳೂರು ಮಹಾಲಕ್ಷ್ಮಿ ಲೇಡಿಟ್ (392500), ನಂ.1078, 11ನೇ ಮುಖ್ಯ ರಸ್ತೆ. 9ನೇ ಅಡ್ಡ ರಸ್ತೆ, ಡಾ: ಮೋದಿ ಆಸ್ಪತ್ರೆ ರಸ್ತೆ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-560086, ಕರ್ನಾಟಕ, ಮಸ್ತುಗಳ ವಿಲೇವಾರಿ ವಿವರಗಳನ್ನು ನಮ್ಮ ವೆಬ್ ಸೈಟ್ : www.pnbindia.in ನಲ್ಲಿ ಲಭ್ಯವಿದೆ. ಯಾವುದೇ ತಿದ್ದುಪಡಿಯದ್ನಲ್ಲಿ (ಕಾರಿಜೆಂಡಮ್)

ನಮ್ಮ ವೆಡ್ ಸೈಡ್ www.pnbindia.in ನಲ್ಲಿ ತಿಳಿಸಲಾಗುವುದು. District : 15,7,2021 ಸ್ಥಳ : ಬೆಂಗಳೂರು ಎಎನ್.ಎ . ಪಿ.ಎನ್.ಬಿ ವೃತ್ತ ಕಭೇರಿ, ಬೆಂಗಳೂರು ಪತ್ನಿಮ

#### , KUM. NIDHI MUJUMDAR, D/o Sunil Kumar, R/a No. 3, 5th Floor, Sri Gopinath Mujumdar, R/a No. C Subramanyam Lane Akkipet, Bengaluru-560053, do hereby declare

005, "Gopalan Jewels" Doddakallasandra, Kanakapura that I have changed my name from Main Road, Bangalore South, KAVITHA to KAVITHA SUNIL Bangalore-560062, have changed KUMAR, henceforth I shall be known my name as NIDHI GOPINATH and called as KAVITHA SUNIL MUJUMDAR D/o Gopinath KUMAR only, vide affidavit dated Mujumdar, vide affidavit dated 05-07-2021, sworn before Advocate 29-03-2021, sworn before Chitra, and Notary MAMATHA .N.K at Advocate & Notary at Bangalore.

ನೋಂದಾಯಿತ ಕಛೇರಿ

CHANGE OF NAME

#### NKGSB Bank "ಲಕ್ಷೀ ಸದನ್". 361, ವಿ.ಪಿ ರಸ್ತೆ NKGSB Co-op. Bank Ltd. ಗಿರ್ಗಾವ್, ಮುಂಬೈ – 400004 ವನೂಲಾತಿ ಇಲಾಖೆ : ಬಿಮಲ್ ಅಪಾರ್ಟ್ಮಾನಂಟ್, ನೆಲಮಹಡಿ, ಹೆಚ್.ಎಫ್ ಸೊಸೈಟಿ ರಸ್ತೆ,

ಜೋಗೇಶ್ವರಿ (ಪೂ) ಮುಂಬೈ – 400060. **ಟಿ.ಸಂ** : (022) 2837 6816, 2834 9616, ಕ್ಕಾಕ್ : (022) 28203603 ; ಇಮೇಲ್ ಐಡಿ : recovery@nkgsb-bank.com ಶೇಷಾಧಿತುರಂ ಶಾಖೆ : ಕೆಳಮಹಡಿ, # 173, ಓಂ ಶೆಲ್ಲರ್, ಜೆ.ಲಿಂಗಯ್ಯ ರಕ್ತೆ, 1ರೇ ಮುಖ್ಯ ರಕ್ತೆ, ණකාතුයායය, ස්ෆේන්යො, නියෝස් – 560020. **කිරි.නං** (080) 2344 7070/2344 7071 ಇಮೇಶ್ ಐಡಿ- sheshadripuram109@nkgsb-bank.com

### ಡಿಮಾಂಡ್ ಸೋಬೀಸ್ (600 13(2))

ಕೆಳಸಹಿದಾರರು ಎನ್ಕ್ಜಿಎಸ್ಬ್ ಕೋ ಅಪರೇಟೀವ್ ಬ್ಯಾಂಕ್ ಲಿಮಿಟಿಡ್ನ ಅಧಿಕಾರಿಯಾಗಿ 2002ರ ಹಣಕಾಸು ಆಸ್ತಿಗಳ ಭದ್ರತೆ ಹಾಗೂ ಮನರ್ ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಜಾರಿ (ಜಾರಿ) ಕಾಯಿದೆ (ಸರ್ಫೇಸಿ ಕಾಯಿದೆ ಹಾಗೂ 2002ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ ನಿಯಮ 8ರೊಂದಿಗೆ ಓದಿಕೊಳ್ಳಬೇಕಾದ ಸದರಿ ಕಾಯಿದೆಯ ಕಲಂ 13(12)ರಡಿ ಪದತ್ರವಾದ ಅಧಿಕಾರಗಳಂತೆ ವಿವಿಧ ಸಾಲಗಾರರು / ಜಾಮೀನುದಾರರಿಗೆ ಡಿಮಾಂಡ್ ನೋಟೀಸ್ಗಳನ್ನು ಜಾರಿ ಮಾಡಿ, ಇವುಗಳು ಕರಿಸಿದ ದಿನಾಂಕದಿಂದ 60 ದಿನಗಳ ಒಳಗಾಗಿ ಡಿಮಾಂಡ್ ನೋಟೀಸ್ನಲ್ಲಿ ಮೊತ್ರಗಳನ್ನು ಮರುಪಾವತಿ ಮಾಡಲು ಸಾಲಗಾರರಿಗೆ ಸೂಚಿಸಿದ್ದರು, ಸದರಿ ನೋಟೀಸ್ ಸಾಲಗಾರರಿಗೆ/ಜಾಮೀನುದಾರರಿಗೆ ನೋಂದಾಯಿತ ಅಂಚೆ ಎ.ಡಿ/ಮಿದ್ದು ಬಟವಾಡೆ ಪದ್ಧತಿಯಲ್ಲಿ ಕಳುಹಿಸಲಾಗಿತ್ತು ಆದರೆ, ಸಾಲಗಾರರ ವಿಳಾಸ ತಿಳಿದಿದ್ದು, "ಸದರಿ ವ್ಯಕ್ತಿಯು ಆ ವಿಳಾಸದಲ್ಲಿ ಇರುವುದಿಲ್ಲ." ಕಾರಣದಿಂದ ಸರ್ವ್ ಮಾಡಲಾಗಲಿಲ್ಲ ಈ ಪಾರ್ಟಿಗಳು ಸದ್ದ ಇರುವ ವಿಳಾಸ ಬ್ಯಾಂಕಿಗೆ ತಿಳಿದಿಲ್ಲ. ಅದುದರಿಂದ ಕೆಳಕಂಡಂತೆ ತಿಳಿಸಲಾದ ಸಾಲಗಾರರು/ ಜಾಮೀನುದಾರರುಗಳಿಗೆ ಈ ನೋಟೀಸ್ ಮೂಲಕ ಕರೆ ನೀಡುವುದೇನೆಂದರೆ ತಿಳಿಸಲಾದ ಒಟ್ಟಾರೆ ಮೊತ್ತವನ್ನು ಈ ನೋಟೀಸ್ ಪ್ರಕಟವಾದ 60 ದಿನಗಳ ಒಳಗಾಗಿ ಪಾವತಿಸಬೇಕು ವಿಫಲರಾದಲ್ಲಿ ಅಧಿಕೃತ ಅಧಿಕಾರಿಯು 2002ರ ಸರ್ವೇಸಿ ಕಾಯಿದೆ ಕಲಂ 13ರಡಿ ಪ್ರದತ್ತವಾದ ಅಧಿಕಾರಗಳಂತೆ ಕೆಳಕಂಡಂತೆ ವಿವರಿಸಲಾದ ಸೆಕ್ಕೂರ್ಡ್ / ಹೈಪಾಥಿಕೇಟಿಡ್ ಆಸ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅನಿವಾರ್ಯವಾಗಿದೆ. ಸಾಲಗಾರರ / ಅಡಮಾನದಾರರ/ಜಾಮೀನುದಾರರ ಹೆಸರು:

ಶ್ರೀ ಸತೀಶ ಕೆ. ಕೆ (ಸಾಲಗಾರರು)

2) ಶ್ರೀಮತಿ ಎಸ್. ಗುರುಲಕ್ಷಮ್ಮ (ಸಹ–ಸಾಲಗಾರರು & ಅಡಮಾನದಾರರು) ಸಕಲ ಸಮಸ್ತವೂ ಸೇರಿದಂತೆ ವಸತಿ ಪ್ಲಾಟ್ ಸಂಖ್ಯೆ. 28 ( ಖಾತಾ ಸಂಖ್ಯೆ 52/1, ಹೆರೋಹಳ್ಳಿ ಗ್ರಾಮ,

ಯಶವಂತಮರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು) ಗ್ರಾಮಠಾಣ ಸಂಖ್ಯೆ 567, ಈ ಗೀನ ಬಿಬಿಎಂಪಿ ಖಾತಾ ಸಂಖ್ಯೆ, 621/52/28, 7ನೇ ಕ್ರಾಸ್, ಗಣೇಶ ಫರ್ಮಾ, ಬೆಸ್ಕಾಂ ಆಫೀಸ್ ರೋಡ್, ಆಂಜನ ನಗರ, ಹೆರೋಹಳ್ಳಿ ಗ್ರಾಮ, ಯಶವಂತಮರ ಹೋಬಳಿ, ಬೆಂಗಳೂರು ಉತ್ತರ, ಬೆಂಗಳೂರು - 560091. ಕಾಮನ್ ಏರಿಯಾ ಮತ್ತು ಸೌಲಭ್ಯಗಳ ಹಕ್ಕು ಹಾಗೂ ದಾರಿಗಳ ಮತ್ತು ಈಸಮೆಂಟ್ ಗಳು ಮತ್ತು ಪಾರ್ಕಿಂಕ್ ಜಾಗ ಹಾಗೂ ಆವರಣದಲ್ಲಿ ಕೊಡಮಾಡುವ ಸೌಲಭ್ಯಗಳ ಹಕ್ಕು ಸದರಿ ಆವರಣಕ್ಕೆ ಲಗತ್ತಿಸಿದ ಸದಸ್ಯತ್ವ ಹಕ್ಕು ಪಾಲು (ಷೇರು) ಹಕ್ಕು ದೃರ್ಧಿಕರಣ ಪತ್ರದೊಂದಿಗೆ ತ್ರೀ ಎಸ್. ಗುರುಲಕ್ಷಮ್ಮ. ಮಾಲಿಕತ್ವದಲ್ಲಿದೆ ಸಕಲ ಸಮಸ್ತವೂ ಸೇರಿದಂತೆ. ಮೇಲಿನ ಸ್ಥಿರಾಸ್ಥಿಯ ವಿಸ್ತೀರ್ಣವು ಈ ಕಳಕಂಡಂತಿದೆ. : ಹೂರ್ವಕ್ಕೆ : ಆಸ್ತಿ ಸಂಖ್ಯೆ 27, ಪಶ್ಚಿಮಕ್ಕೆ : ಆಸ್ತಿ ಸಂಖ್ಯೆ 29, ಉತ್ತರಕ್ಕೆ : ಆಸ್ತಿ ಸಂಖ್ಯೆ 19, ದಕ್ಷಿಣಕ್ಕೆ : 25 ಅಡಿಯ ರಸ್ತೆ ವಿತರಿಸಿದ ದಿನಾಂಕ (ಯು/ಎಸ್ 13(2)) : 18/06/2021. ಡಿಮಾಂಡ್ ನೋಟೀಸಿನಲ್ಲಿ ತಿಳಿಸಿರುವಂತೆ ಬಾಕಿ ಮೊತ್ತ ರೂ. 27,89,986.38/--

(17.06.2021ರ ಪ್ರಕಾರ ಸ್ಥಿರಾಸ್ತಿ ವಿವರ, ಹೋಸ ಪಿಸುಡಿ ಸುಣ್ಣಿ 072-ರಣ್ಣು 0418-33, ಹೋಸ ವಾರ್ಡ್ ಸಂಖ್ಯೆ 72, ಹೊಸ ವಾರ್ಡ್ ನೊಂದಿಗೆ ವರವಿಂಪಿಯ ವಿಗೆ ಒಳಪಟ್ಟರುತ್ತದೆ. ಹೇರು : ಹೆರೋಹಳ್ಳಿ, ಸ್ವರಾಸ್ತಿಯು ರಾಜಾಚಿಸಗರ ಉಪನೋಂದಣೆ

ಜಿಲ್ಲೆಯ ಬ್ಯಾಪ್ತಿಗೆ ಒಳಬಟ್ಟಿರುತ್ತದೆ.) •17.06.2021ರಂದು ಇದ್ದಂತೆ ವಾಕಿ ಮೊತ್ತ ಹಾಗೂ ಅನ್ವಯಿಸುವ 17.06.2021 ರಿಂದ ಪರಿಣಾಮಕ್ಕೆ ಬರುವ ತದನಂತರದ ಬಡ್ಡಿ ಮತ್ತು ಚಾರ್ಜುಗಳು.

ಆನ್ವಯಸುವ ಇನ್ಯಾವುದೇ ಕಾನೂನು ಕಟ್ಟಲಿಗಳಂತೆ ಬ್ಯಾಂಕು ತೆಗೆದುಕೊಳ್ಳಬಹುದಾದ ಆಗತ್ಯವೆನಿಸುವ

ಕಾನೂನು ಕ್ರಮಗಳ ಹಕ್ಕಿನ ಬಗ್ಗೆ ಯಾವುದೇ ಸೂರ್ವಾಗ್ರವಿಲ್ಲದೆ ಈ ನೋಟಸನ್ನು ಹೊರಡಿಸಲಾಗಿದೆ. ಸ್ಥಳ : ಬೆಂಗಳೂರು ಸಹಿ/-ಅಧಿಕೃತ ಅಧಿಕಾರಿ

ದಿನಾಂಕ: 15.07.2021 ಎನ್ಕ್.ಜಿ.ಎಸ್.ಬಿ ಕೋ-ಆಪ್ ಬ್ಯಾಂಕ್ ಲ್ಲಿ(ಸರ್ಫೇಸಿ ಕಾಯಿದೆ 2002ರಡಿ)

kpepaper.asianetnews.com